



SIXTH SEMESTER B.COM. DEGREE EXAMINATION, MAY/JUNE 2016
COST ACCOUNTING – II (Revised)

Time: 3 Hours]

[Max. Marks : 80

- Instructions :** 1) Attempt **all** questions according to **internal choice** in **each Section**.
2) Working notes must be given **wherever necessary**.
3) Non-programmable calculator is **permitted**.

SECTION – A

1. Answer any ten of the following.

- a) What is job costing ? Where it is applied ?
- b) Give two features of output costing.
- c) What is service costing ? Name two industries using service costing.
- d) Total operating cost of a transport co. for a month is Rs. 8,00,000/- distance covered 400 kms and passengers carried were 100. Calculate fare to be charged per passenger km if co. wants to earn profit of 20% on bus fare.
- e) What is Abnormal Gain ? How it is treated in Process Account ?
- f) In a process industry input introduced was 2000 units, weight lost is 4% and scrap is 6% of input and actual output is 1850 units. Calculate Abnormal Loss/Abnormal Gain.
- g) What do you mean by cost plus contract ?
- h) Calculate amount of profit to be transferred to P & L A/c. When contract price is Rs. 9,00,000/-, cash received Rs. 4,80,000/- which is 80% of work certified and estimated profit Rs. 60,000/-.
- i) Name four items of expenses charged only in financial account.
- j) What is profit reconciliation statement ?
- k) Mention two advantages of ABC system.
- l) Give four examples of industries applying output costing method.

(2×10=20)

[P.T.O.]



SECTION – B

Answer **any three** of the following.

2. The following data relate to the manufacture and sale of 10,000 units of standard product which is sold at Rs. 5 per unit.

Raw materials Rs. 20,000

Direct wage Rs. 12,000

Machine hours worked 1,000

Machine hour rate Rs. 5/-

Selling and Distribution overhead is 50 paise per unit.

Prepare Cost Sheet to find out cost per unit and total profit.

3. The following information relates to Contract No. 105

Contract price Rs. 6,00,000

Plant Rs. 20,000

Raw materials Rs. 1,64,000

General expenses Rs. 8,600

As on date cash received was Rs. 2,40,000 being 80% of work certified. The value of materials remained at end at site was Rs. 10,000/-. Depreciate plant by 10% work uncertified was Rs. 400/-.

Prepare Contract Account.

4. The net profit as per financial account of a company amounted to Rs. 20,300/- while profit as per cost book is Rs. 17,300/-. The following differences were disclosed

a) Interest debited in financial account Rs. 800/-

b) Over subscription of overhead in cost account Rs. 8,800/-

c) Preliminary expenses written off Rs. 1,200/-

d) Under valuation of opening stock in cost account Rs. 1,400/-

e) Over valuation of closing stock in cost account Rs. 2,400/-

Prepare Reconciliation Account.



5. KMC runs a canteen for the benefit of students. It provides breakfast and lunch to students at subsidized rate of 40% of actual cost. From the following information relating to month of January 2016, calculate Subsidy Per Student.

	Rs.
a) Provisions	10,000
b) Salary and wages	6,000
c) Miscellaneous expenses	3,000
d) Consumables	5,000
e) Gas and electricity	6,000
f) Number of students	500

6. Joint cost of producing three products A, B and C amounted to Rs. 12,600/- other details are

	A	B	C
a) Sales (Rs.)	10,000	7,000	6,000
b) Estimated profit on sale	20%	30%	40%
c) Further cost (Rs.)	1,000	900	600

Prepare statement showing Apportionment of Joint Cost.

7. What is cost driver ? Explain types of cost driver. (3x5=15)

SECTION – C

Answer **any three** questions. Question No. 13 is **compulsory**.

8. The Product Z is obtained after it passes through three Processes. The following information is for the year ended 31-12-2014.

Item	Total	Process I	Process II	Process III
	(Rs.)	(Rs.)	(Rs.)	(Rs.)
Direct materials	7,542	2,600	1,980	2,962



Direct wages	9,000	2,000	3,000	4,000
Production overhead	9,000	–	–	–
% of normal loss to input	–	5%	10%	15%
Value of scrap p.u. (Rs.)		2	4	5
Output (units)		950	840	750

1000 units at Rs. 3/- each were introduced to Process I. The production overhead is recovered at 100% of direct wage.

Prepare Process Accounts.

9. From the following figures prepare Reconciliation Statement

	Rs.
Net loss as per cost account	7,000
Net profit as per financial account	14,000
Works overhead under recovered in cost account	3,000
Administration overhead over recovered in cost account	6,000
Depreciation in financial book	10,000
Depreciation in cost book	14,000
Interest received on securities	25,000
Obsolescence loss debited in financial book	5,000
Income Tax provided in financial book	10,000
Bank interest credited in financial book	10,000
Stores adjustment credited in financial book	2,000
Opening stock over valued in financial book	2,000
Value of closing stock in cost book	50,000
Value of closing stock in financial book	47,000
Goodwill written off	1,000
Provision for bad debt	4,000
Profit on sale of assets credited in financial book	2,000



10. Sai Transport Company supplies following details in respect of a truck of 5 ton capacity.

- a) Cost of a truck Rs. 6,20,000/-
- b) Scrap value at the end Rs. 20,000/-
- c) Diesel, Oil, Grease etc. Rs. 50/- per trip each way.
- d) Repairs and maintenance Rs. 2,500/- per month.
- e) Drivers wage Rs. 5,000/- per month.
- f) Cleaners wage Rs. 3,000/- per month
- g) Insurance Rs. 6,000/- per annum.
- h) Tax Rs. 3,000/- per annum.
- i) General supervision charges Rs. 15,000/- per annum.

Estimated life of truck is 10 years. The truck carries goods to and from Bijapur city covering distance of 50 miles each way on onward trip freight is available to full extent and on return trip 60% of capacity. Assume that truck runs on an average 25 days in a month. Find out cost per ton mile.

11. Priya Ltd. was engaged in a contract during 2013. The contract price was Rs. 4,00,000/- The Trial Balance as on 31-12-2013 is as under.

Particulars	Dr. (Rs.)	Cr. (Rs.)
Share Capital	–	80,000
S. Creditors	–	8,000
Building	34,000	–
Cash at Bank	9,000	–
Contract Account :		
Materials	75,000	–



Plant	20,000	–
Wage	1,05,000	–
Expenses	5,000	–
Cash Received 80% of work certified	–	1,60,000
	2,48,000	2,48,000

Of the plant and materials charged to contract, plant costing Rs. 3,000/- and materials costing Rs. 2,400/- were destroyed by accident on 31-12-2013, plant costing Rs. 4,000/- was returned to stores and value of materials at site was Rs. 3,000/- Cost of work uncertified was Rs. 2,000, charge 10% depreciation on plant.

Prepare Contract Account and Balance Sheet.

12. A company manufacturing two Products furnishes the following data for a year.

Products	Annual Output (units)	Total Machine (Hrs.)	Total number of Purchase order	Total number of set up
X	10,000	20,000	160	20
Y	50,000	1,20,000	384	44
	60,000	1,40,000	544	64

The annual overheads are as under :

Volume related activity cost	Rs. 5,60,000
Set up related cost	Rs. 8,40,000
Purchase related cost	Rs. 7,00,000

You are required to calculate the unit cost of each product under

- Traditional method of charging overhead
- Activity based costing method.



13. Case study (compulsory).

ABC furnishes the following data relating to manufacture of a product during the year 2014.

Production	1000 units
Materials	Rs. 20,000
Labour	Rs. 12,000
Office overhead	Rs. 4,000
Factory expenses	Rs. 8,000
Selling expenses	Rs. 1,000

Profit is 25% on selling price.

The company decided to produce and sale 1500 units in 2015. It is estimated that

- 1) Material cost will increase by 20%
- 2) Labour cost will increase by 10%
- 3) 50% of Factory and Office overhead are fixed and other 50% are variable.
- 4) Selling expense per unit will be reduced by 20%
- 5) The rate of profit will remain same as in 2014

Prepare statement showing total profit and selling price per unit for the year 2015.

(3×15= 45)



ಕನ್ನಡ ಆವೃತ್ತಿ

- ಸೂಚನೆಗಳು:
- 1) ಆಂತರಿಕ ಆಯ್ಕೆಗನುಗುಣವಾಗಿ ಎಲ್ಲಾ ವಿಭಾಗಗಳಿಗೆ ಉತ್ತರಿಸಿರಿ.
 - 2) ಅವಶ್ಯವಿದ್ದಲ್ಲಿ ಟಿಪ್ಪಣಿಗಳನ್ನು ನೀಡುವುದು.
 - 3) ಸಾದಾ (ನಾನ್ ಪ್ರೋಗ್ರಾಮೇಬಲ್) ಕ್ಯಾಲ್ಕುಲೇಟರ್ ಉಪಯೋಗಿಸಬಹುದು.

ವಿಭಾಗ - ಅ

1. ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ.

- a) ಬಿಡಿ ಗುತ್ತಿಗೆ ವೆಚ್ಚ ಪದ್ಧತಿ ಎಂದರೇನು ? ಇದನ್ನು ಎಲ್ಲಿ ಅನ್ವಯಿಸಬಹುದು ?
- b) ಘಟಕ ವೆಚ್ಚ ಪದ್ಧತಿಯ ಎರಡು ಲಕ್ಷಣಗಳನ್ನು ತಿಳಿಸಿರಿ.
- c) ಸೇವಾ ವೆಚ್ಚ ನಿರ್ಣಯ ಎಂದರೇನು ? ಇದನ್ನು ಅನ್ವಯಿಸುವ ಎರಡು ಉದ್ದಿಮೆಗಳನ್ನು ಹೆಸರಿಸಿರಿ.
- d) ಒಂದು ತಿಂಗಳಿಗೆ ಸಾರಿಗೆ ಸಂಸ್ಥೆಯ ಒಟ್ಟು ನಿರ್ವಹಣಾ ವೆಚ್ಚ ರೂ. 8,00,000. ಕ್ರಮಿಸಿದ ಅಂತರ 400 ಕಿ.ಮೀ. ಪ್ರಯಾಣಿಕರ ಸಂಖ್ಯೆ 100.
ಪ್ರಯಾಣ ದರದ ಮೇಲೆ ಶೇಕಡಾ 20ರಷ್ಟು ಲಾಭ ಬರುವಂತೆ ಪ್ರಯಾಣ ದರವನ್ನು ಕಂಡುಹಿಡಿಯಿರಿ.
- e) ಅಸಾಮಾನ್ಯ ಲಾಭ ಎಂದರೇನು ? ಇದನ್ನು ಸಂಸ್ಕರಣಾ ಹಂತದ ಲೆಕ್ಕದಲ್ಲಿ ಯಾವ ರೀತಿ ಪರಿಗಣಿಸುವಿರಿ ?
- f) ಸಂಸ್ಕರಣಾ ಹಂತಕ್ಕೆ 2000 ಯುನಿಟ್‌ಗಳನ್ನು ಪೂರೈಸಲಾಗಿದೆ. ತೂಕದ ನಷ್ಟ ಶೇಕಡಾ 4ರಷ್ಟು ಹಾಗೂ ಅಪ್ರಯೋಜಕತೆ ಶೇಕಡಾ 6ರಷ್ಟು, ನೈಜ ಉತ್ಪಾದನೆ 1850 ಯುನಿಟ್‌ಗಳು.
ಅಸಾಮಾನ್ಯ ಲಾಭ/ ಅಸಾಮಾನ್ಯ ನಷ್ಟ ಕಂಡುಹಿಡಿಯಿರಿ.
- g) ವೆಚ್ಚದೊಡನೆ ಲಾಭದ ಒಪ್ಪಂದವೆಂದರೇನು ?
- h) ಗುತ್ತಿಗೆ ಬೆಲೆ 9,00,000, ಪಾವತಿಸಿದ ಹಣ 4,80,000 (ಶಿಫಾರಿಸಲ್ಪಟ್ಟ ಕೆಲಸದ 80%)
ಅಂದಾಜು ಲಾಭ 60,000.

ಲಾಭ ನಷ್ಟ ಖಾತೆಗೆ ವರ್ಗಾಯಿಸಬೇಕಾದ ಲಾಭವನ್ನು ಕಂಡುಹಿಡಿಯಿರಿ.



- i) ಲೆಕ್ಕಶಾಸ್ತ್ರಪದ್ಧತಿಯಲ್ಲಿ ಮಾತ್ರ ದಾಖಲಿಸುವ ನಾಲ್ಕು ಬಾಬುಗಳನ್ನು ತಿಳಿಸಿರಿ.
- j) ಲಾಭ ಸಮನ್ವಯ ಖಾತೆ ಎಂದರೇನು ?
- k) ಎಬಿಸಿ ವೆಚ್ಚಶಾಸ್ತ್ರದ ಎರಡು ಪ್ರಯೋಜನಗಳನ್ನು ತಿಳಿಸಿರಿ.
- l) ಘಟಕ ವೆಚ್ಚ ಪದ್ಧತಿಯನ್ನು ಅಳವಡಿಸುವ ನಾಲ್ಕು ಕಾರ್ಖಾನೆಗಳ ಉದಾಹರಣೆಯನ್ನು ಸೂಚಿಸಿರಿ.

(10×2=20)

ವಿಭಾಗ - ಬ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

2. ಈ ಕೆಳಗಿನ ಮಾಹಿತಿಯು 10,000 ಯುನಿಟ್‌ಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಸಂಬಂಧಿಸಿದೆ.
ಪ್ರತಿ ಯುನಿಟ್‌ನ ಮಾರಾಟ ಬೆಲೆ ರೂ. 5

ಕಚ್ಚಾಸಾಮಗ್ರಿ ರೂ. 20,000

ನೇರ ಕೂಲಿ ರೂ. 12,000

ಕೆಲಸದ ಯಂತ್ರ ಗಂಟೆಗಳು 1,000 (ಗಂಟೆಗಳು)

ಯಂತ್ರ ಗಂಟೆ ದರ ರೂ. 5

ಮಾರಾಟ ಮತ್ತು ವಿತರಣಾ ಮೇಲುವೆಚ್ಚ ರೂ. 0.50 ಪ್ರತಿ ಯುನಿಟ್‌ಗೆ

ವೆಚ್ಚ ಪಟ್ಟಿಯನ್ನು ತಯಾರಿಸಿ, ಪ್ರತಿ ಯುನಿಟ್‌ನ ಉತ್ಪಾದನಾ ವೆಚ್ಚ ಹಾಗೂ ಒಟ್ಟು ಲಾಭವನ್ನು ಕಂಡುಹಿಡಿಯಿರಿ.

3. ಗುತ್ತಿಗೆ ಸಂಖ್ಯೆ 105ರ ಮಾಹಿತಿ ಈ ಕೆಳಗಿನಂತಿದೆ.

ರೂ.

ಗುತ್ತಿಗೆ ಬೆಲೆ	6,00,000
ಸ್ಥಾವರ	20,000
ಸಾಮಗ್ರಿಗಳು	1,64,000
ಸಾಮಾನ್ಯ ವೆಚ್ಚಗಳು	8,600

ಇಲ್ಲಿಯವರೆಗೆ ಪಾವತಿಸಿದ ಹಣ ರೂ. 2,40,000 (ಇದು ಶಿಫಾರಿಸಲ್ಪಟ್ಟ ಕೆಲಸದ ಶೇಕಡಾ 80ರಷ್ಟು) ವರ್ಷದ ಕೊನೆಗೆ ಸಾಮಗ್ರಿಗಳ ಶಿಲ್ಕು ರೂ. 10,000. ಸ್ಥಾವರದ ಮೇಲೆ ಶೇಕಡಾ 10ರ ಸವಕಳಿ ತೆಗೆಯಿರಿ. ಶಿಫಾರಿಸಲ್ಪಡದ ಕೆಲಸ ರೂ. 400.

ಗುತ್ತಿಗೆ ಖಾತೆಯನ್ನು ಬರೆಯಿರಿ.



4. ಲೆಕ್ಕಶಾಸ್ತ್ರ ಪ್ರಕಾರದ ಲಾಭ ರೂ. 20,300 ಹಾಗೂ ವೆಚ್ಚಶಾಸ್ತ್ರ ಪ್ರಕಾರದ ಲಾಭ ರೂ. 17,300 ಈ ಕೆಳಗಿನ ವ್ಯತ್ಯಾಸಗಳು ಕಂಡುಬಂದಿರುತ್ತವೆ.

- ಹಣಕಾಸು ಖಾತೆಯಲ್ಲಿ ಮಾತ್ರ ಆಕರಿಸಿದ ಬಡ್ಡಿ ರೂ. 800
- ಮೇಲುವೆಚ್ಚಗಳ ಹೆಚ್ಚುವರಿ ಆಕರಿಸಿದ್ದು ವೆಚ್ಚಲೆಕ್ಕ ಖಾತೆಯಲ್ಲಿ ರೂ. 8,800
- ಪೂರ್ವ ಭಾವಿ ವೆಚ್ಚಗಳನ್ನು ಆಕರಿಸಿದ್ದು ರೂ. 1,200
- ವೆಚ್ಚ ಖಾತೆಯಲ್ಲಿ ಕಡಿಮೆ ಮೌಲ್ಯೀಕರಣಗೊಂಡ ಆರಂಭದ ಶುಲ್ಕ ರೂ. 1,400
- ವೆಚ್ಚ ಖಾತೆಯಲ್ಲಿ ಹೆಚ್ಚು ಮೌಲ್ಯೀಕರಣಗೊಂಡ ಅಂತಿಮ ಶುಲ್ಕ ರೂ. 2,400

ಇವುಗಳ ಆಧಾರದ ಮೇಲೆ ಸಮನ್ವಯ ಪತ್ರಿಕೆಯನ್ನು ತಯಾರಿಸಿ.

5. ಕೆಎಸಿ ಎಂಬ ಉಪಹಾರ ಗೃಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳಿಗೆ ಒಟ್ಟು ವೆಚ್ಚದ 40% ಸಹಾಯ ದರದಲ್ಲಿ ತಿಂಡಿಗಳನ್ನು ಒದಗಿಸುತ್ತದೆ. ಜನವರಿ 2016 ತಿಂಗಳಿಗೆ ಸಂಬಂಧಿಸಿದಂತೆ ಈ ಕೆಳಗೆ ಒದಗಿಸಲಾದ ಮಾಹಿತಿಯಿಂದ ಪ್ರತಿ ವಿದ್ಯಾರ್ಥಿಗೆ ನೀಡಿದ ರಿಯಾಯಿತಿಯನ್ನು ಕಂಡುಹಿಡಿಯಿರಿ.

	ರೂ.
a) ಸಾಮಗ್ರಿಗಳು	10,000
b) ವೇತನ ಮತ್ತು ಕೂಲಿ	6,000
c) ಇತರೆ ಖರ್ಚುಗಳು	3,000
d) ಇತರ ಸಾಮಗ್ರಿಗಳು	5,000
e) ಗ್ಯಾಸ್ ಮತ್ತು ವಿದ್ಯುತ್ ವೆಚ್ಚ	6,000
f) ವಿದ್ಯಾರ್ಥಿಗಳ ಸಂಖ್ಯೆ - 500	



6. ಎ,ಬಿ ಮತ್ತು ಸಿ - ಮೂರು ವಸ್ತುಗಳ ಉತ್ಪಾದನೆಯ ಸಂಯುಕ್ತ ವೆಚ್ಚ ರೂ. 12,600. ಸಂಯುಕ್ತ ವಸ್ತುಗಳ ಇನ್ನುಳಿದ ವಿವರ :

ವಿವರಗಳು	ಎ	ಬಿ	ಸಿ
ಮಾರಾಟ (ರೂ.)	10,000	7,000	6,000
ಮಾರಾಟದ ಮೇಲೆ ಅಂದಾಜು ಲಾಭ	20%	30%	40%
ಸಂಸ್ಕರಣಾ ಇನ್ನುಳಿದ ವೆಚ್ಚ(ರೂ.)	1,000	900	600

ಸಂಯುಕ್ತ ವೆಚ್ಚವನ್ನು ವಿಭಾಗಿಸಿರಿ.

7. ವೆಚ್ಚ ಚಾಲನ ಎಂದರೇನು ? ವಿವಿಧ ವೆಚ್ಚ ಚಾಲನಗಳನ್ನು ವಿವರಿಸಿರಿ. (3×5=15)

ವಿಭಾಗ - ಕ

ಬೇಕಾದ ಮೂರನ್ನು ಉತ್ತರಿಸಿರಿ. ಪ್ರಶ್ನೆ ಸಂಖ್ಯೆ 13 ಕಡ್ಡಾಯ.

8. 'ಝುಡ್' ಒಂದು ವಸ್ತುವು ಮೂರು ಸಂಸ್ಕರಣಾ ಕ್ರಿಯೆಗಳಿಂದ ಸಾಗುವುದು. ಈ ಕೆಳಕಂಡ ವಿವರಗಳಿಂದ 31-12-2014ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಸಂಸ್ಕರಣಾ ಲೆಕ್ಕಗಳನ್ನು ಬರೆಯಿರಿ.

ವಿವರ	ಒಟ್ಟು (ರೂ.)	ಸಂಸ್ಕರಣ I	ಸಂಸ್ಕರಣ II	ಸಂಸ್ಕರಣ III
ನೀಡಿದ ಸರಕುಗಳು	7,542	2,600	1,980	2,962
ನೇರ ಕೂಲಿ	9,000	2,000	3,000	4,000
ಉತ್ಪಾದನಾ ಮೇಲು ವೆಚ್ಚ	9,000	-	-	-
ಸಾಮಾನ್ಯ ನಷ್ಟ (ಶೇಕಡಾ)	-	5%	10%	15%
ಗುಜರಿಯ ಮೌಲ್ಯ (ಪ್ರತಿ ಯುನಿಟ್‌ಗೆ)		2	4	5
ಉತ್ಪಾದನೆ (ಯುನಿಟ್)		950	840	750

ಸಂಸ್ಕರಣಾ ಹಂತ I ಕ್ಕೆ 1000 ಯುನಿಟ್‌ಗಳನ್ನು ರೂ. 3ರಂತೆ ನೀಡಲಾಗಿದೆ. ಉತ್ಪಾದನಾ ಮೇಲು ವೆಚ್ಚವು ಕೂಲಿಯ ಶೇಕಡಾ 100ರಷ್ಟು ಆಗಿರುತ್ತದೆ.



9. ಈ ಕೆಳಗಿನ ಅಂಕಿ ಅಂಶಗಳ ಆಧಾರದ ಮೇಲೆ ಸಮನ್ವಯ ಪತ್ರಿಕೆಯನ್ನು ತಯಾರಿಸಿ.

	ರೂ.
ವೆಚ್ಚ ಶಾಸ್ತ್ರ ಖಾತೆಯ ಪ್ರಕಾರ ಹಾನಿ	7,000
ಲೆಕ್ಕ ಶಾಸ್ತ್ರದ ಪ್ರಕಾರ ಲಾಭ	14,000
ವೆಚ್ಚ ಶಾಸ್ತ್ರ ಖಾತೆಯಲ್ಲಿ ಕಡಿಮೆ ಆಕರಿಸಿದ ಕಾರ್ಯಾಗಾರದ ಮೇಲು ವೆಚ್ಚ	3,000
ವೆಚ್ಚ ಶಾಸ್ತ್ರ ಖಾತೆಯಲ್ಲಿ ಹೆಚ್ಚು ಆಕರಿಸಿದ ಆಡಳಿತಾತ್ಮಕ ವೆಚ್ಚ	6,000
ಸವಕಳಿ : ಲೆಕ್ಕ ಶಾಸ್ತ್ರ ಖಾತೆಯಲ್ಲಿ	10,000
ಸವಕಳಿ : ವೆಚ್ಚ ಶಾಸ್ತ್ರ ಖಾತೆಯಲ್ಲಿ	14,000
ಹೂಡಿಕೆಗಳ ಮೇಲೆ ಪಡೆದ ಬಡ್ಡಿ	25,000
ಲೆಕ್ಕ ಶಾಸ್ತ್ರ ಖಾತೆಯಲ್ಲಿ ನಮೂದಿಸಿದ ನಿಷ್ಪಯೋಜಕ ವಸ್ತುಗಳ ಹಾನಿ	5,000
ಆದಾಯದ ತೆರಿಗೆ - ಲೆಕ್ಕ ಶಾಸ್ತ್ರ ಪುಸ್ತಕದಲ್ಲಿ	10,000
ಬ್ಯಾಂಕ್ ಬಡ್ಡಿ ಜಮೆ - ಲೆಕ್ಕ ಶಾಸ್ತ್ರದಲ್ಲಿ	10,000
ಉಗ್ರಾಣದ ಹೊಂದಾಣಿಕೆ ಲಾಭ - ಲೆಕ್ಕ ಶಾಸ್ತ್ರದಲ್ಲಿ	2,000
ಲೆಕ್ಕ ಶಾಸ್ತ್ರ ಪುಸ್ತಕದಲ್ಲಿ ಪ್ರಾರಂಭ ಶಿಲ್ಕುನ ಹೆಚ್ಚಿದ ಮೌಲ್ಯ	2,000
ವೆಚ್ಚ ಶಾಸ್ತ್ರ ಖಾತೆಯಲ್ಲಿ ಆಖ್ಯೆರು ಶಿಲ್ಕು ಮೌಲ್ಯ	50,000
ಲೆಕ್ಕ ಶಾಸ್ತ್ರ ಖಾತೆಯಲ್ಲಿ ಆಖ್ಯೆರು ಶಿಲ್ಕು ಮೌಲ್ಯ	47,000
ಬರೆದು ಹಾಕಲಾದ ಕೀರ್ತಿ ಮೌಲ್ಯ	1,000
ಕರಡು ಸಾಲ ನಿಧಿ	4,000
ಆಸ್ತಿ ಮಾರಾಟದಿಂದ ಲಾಭ - ಲೆಕ್ಕ ಶಾಸ್ತ್ರದಲ್ಲಿ	2,000



10. 'ಸಾಯಿ' ಟ್ರಾನ್ಸ್‌ಪೋರ್ಟ್ ಕಂಪನಿಯವರ 5 ಟನ್ ಸಾಮರ್ಥ್ಯದ ಒಂದು ಲಾರಿಗೆ ಸಂಬಂಧಪಟ್ಟ ವಿವರಗಳು ಈ ಕೆಳಗಿನಂತಿವೆ.

- a) ಲಾರಿಯ ವೆಚ್ಚ ರೂ. 6,20,000
- b) ಕೊನೆಯಲ್ಲಿ ಗುಜರಿ ಮೌಲ್ಯ ರೂ. 20,000
- c) ಡೀಸೆಲ್, ಆಯಿಲ್, ಗ್ರೀಸ್ ಇತ್ಯಾದಿ ರೂ. 50 - ಪ್ರತಿ ಒಂದು ಬಾರಿ ಪ್ರಯಾಣಕ್ಕೆ
- d) ದುರಸ್ತಿ ಮತ್ತು ನಿರ್ವಹಣಾ ವೆಚ್ಚ ರೂ. 2,500 (ಪ್ರತಿ ತಿಂಗಳು)
- e) ಚಾಲಕರ ಸಂಬಳ ಪ್ರತಿ ತಿಂಗಳಿಗೆ ರೂ. 5,000
- f) ಕ್ಲೀನರ್ ವೇತನ ಪ್ರತಿ ತಿಂಗಳಿಗೆ ರೂ. 3,000
- g) ವಿಮಾ ಖರ್ಚು ಪ್ರತಿ ವರ್ಷಕ್ಕೆ ರೂ. 6,000
- h) ತೆರಿಗೆ ಪ್ರತಿ ವರ್ಷಕ್ಕೆ ರೂ. 3,000
- i) ಸಾಮಾನ್ಯ ಮೇಲ್ವಿಚಾರಣಾ ಖರ್ಚು ಪ್ರತಿ ವರ್ಷಕ್ಕೆ ರೂ. 15,000

ಲಾರಿಯ ಜೀವಿತ ಅವಧಿ 10 ವರ್ಷ. ಈ ಲಾರಿಯು ಬಿಜಾಪುರ ಪಟ್ಟಣದಲ್ಲಿ 50 ಮೈಲು ಅಂತರವನ್ನು ಕ್ರಮಿಸುತ್ತದೆ. ಪ್ರತಿ ಸಾರಿಗೆಯಲ್ಲಿ ಲಾರಿಯು ಹೋಗುವಾಗ ಪೂರ್ತಿ ಇದ್ದು ಮರಳಿ ಬರುವಾಗ ಕೇವಲ ಶೇಕಡಾ 60ರಷ್ಟು ಸಾಮರ್ಥ್ಯ ಬಳಕೆಯಾಗುತ್ತದೆ. ತಿಂಗಳಲ್ಲಿ 25 ದಿನಗಳವರೆಗೆ ಲಾರಿಯು ಓಡುತ್ತದೆ ಎಂಬ ಉಹೆಯ ಮೇಲೆ ಪ್ರತಿ ಟನ್ ಮೈಲು ವೆಚ್ಚವನ್ನು ಲೆಕ್ಕಹಾಕಿರಿ.

11. ಪ್ರಿಯಾ ಲಿಮಿಟೆಡ್ ಇವರು 2013ರಲ್ಲಿ ಒಂದು ಗುತ್ತಿಗೆಯನ್ನು ರೂ. 4,00,000ಕ್ಕೆ ತೆಗೆದು ಕೊಂಡಿರುತ್ತಾರೆ. 31-12-2013ರಕ್ಕೆ ಅವರ ತಾಳೆ ಪಟ್ಟಿ ಈ ಕೆಳಗಿನಂತಿದೆ.

ವಿವರಗಳು	ಖರ್ಚು	ಜಮಾ
	ರೂ.	ರೂ.
ಶೇರು ಬಂಡವಾಳ	—	80,000
ಸಾಹುಕಾರರು	—	8,000
ಕಟ್ಟಡಗಳು	34,000	—
ಬ್ಯಾಂಕ್‌ನಲ್ಲಿನ ಶಿಲ್ಕು	9,000	—



ಗುತ್ತಿಗೆ ಖಾತೆ:

ಸರಕುಗಳು	75,000	-
ಸ್ಥಾವರ	20,000	-
ಕೂಲಿ	1,05,000	-
ಕೊಟ್ಟ ಖರ್ಚುಗಳು	5,000	-
ಪಾವತಿ ಮಾಡಿದ ಹಣ (ದೃಢೀಕರಿಸಿದ ಕೆಲಸದ ಶೇಕಡಾ 80 ರಷ್ಟು)	-	1,60,000
	2,48,000	2,48,000

ರೂ. 3,000 ಬೆಲೆಯ ಸ್ಥಾವರ ಆಸ್ತಿ ಮತ್ತು ರೂ. 2,400 ಬೆಲೆಯ ಸರಕು ಅಪಘಾತದಲ್ಲಿ ನಾಶವಾಗಿವೆ. ದಿನಾಂಕ 31-12-2013ರಂದು ರೂ. 4,000 ಬೆಲೆಯ ಸ್ಥಾವರವನ್ನು ಉಗ್ರಾಣಕ್ಕೆ ಹಿಂದಿರುಗಿಸಲಾಗಿದೆ. ರೂ. 3,000 ಬೆಲೆಯ ಸರಕುಗಳು ಕಾಮಗಾರಿ ಸ್ಥಳದಲ್ಲಿ ಇದೆ. ದೃಢೀಕರಿಸಿದ ಕೆಲಸ ರೂ. 2,000, ಸ್ಥಾವರ ಆಸ್ತಿ ಮೇಲೆ ಶೇಕಡಾ 10ರಷ್ಟು ಸವಕಳಿ ಹಾಕಿರಿ.

ಗುತ್ತಿಗೆ ಖಾತೆ ಮತ್ತು ಅಥಾವೆ ಪತ್ರಿಕೆಯನ್ನು ತಯಾರಿಸಿ.

12. ಒಂದು ಕಂಪನಿಯು ಎರಡು ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು ಅವುಗಳ ಅಂಕಿ ಅಂಶಗಳು ಈ ಕೆಳಗಿನಂತೆ ಇವೆ.

ಉತ್ಪನ್ನಗಳು	ವಾರ್ಷಿಕ ಉತ್ಪಾದನೆ (ಯುನಿಟ್‌ಗಳಲ್ಲಿ)	ಒಟ್ಟು ಯಂತ್ರಗಳು ಗಂಟೆಗಳು	ಕೊಳ್ಳುವ ಆದೇಶದ ಸಂಖ್ಯೆಗಳು	ಒಟ್ಟು ಸೆಟ್‌ಅಪ್ ಸಂಖ್ಯೆಗಳು
ಎಕ್ಸ್	10,000	20,000	160	20
ವೈ	50,000	1,20,000	384	44
	60,000	1,40,000	544	64



ವಾರ್ಷಿಕ ಮೇಲ್ವಿಚ್ಛವು ಈ ಕೆಳಗಿನಂತಿದೆ :

ಗಾತ್ರ ಸಂಬಂಧಿತ ಚಟುವಟಿಕೆಗಳ ವೆಚ್ಚ	ರೂ. 5,60,000
ಸೆಟ್ ಅಪ್ ಸಂಬಂಧಿತ ವೆಚ್ಚಗಳು	ರೂ. 8,40,000
ಕೊಳ್ಳುವಿಕೆಗೆ ಸಂಬಂಧಿಸಿದ ವೆಚ್ಚಗಳು	ರೂ. 7,00,000

ಪ್ರತಿ ಉತ್ಪನ್ನದ ಪ್ರತಿ ಯುನಿಟ್ ವೆಚ್ಚವನ್ನು ಈ ಕೆಳಗಿನ ಆಧಾರದ ಮೇಲೆ ಕಂಡುಹಿಡಿಯಿರಿ.

- ಮೇಲ್ವಿಚ್ಛ ಆಕರಣೆಯ ಸಾಂಪ್ರದಾಯಿಕ ಪದ್ಧತಿ
- ಚಟುವಟಿಕೆ ಆಧಾರಿತ ವೆಚ್ಚ ನಿರ್ಣಯ ಪದ್ಧತಿ.

13. ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ).

2014 ಕ್ಕೆ ಅಂತ್ಯಗೊಂಡ 'ಎಬಿಸಿ' ಕಂಪನಿ ಈ ಕೆಳಗಿನ ಲೆಕ್ಕಪತ್ರ ವಿವರಗಳನ್ನು ನೀಡಿರುತ್ತಾರೆ.

ಉತ್ಪಾದನೆ	1000 ಯುನಿಟ್‌ಗಳು
ಕಚ್ಚಾ ವಸ್ತುಗಳು	ರೂ. 20,000
ಕೂಲಿ	ರೂ. 12,000
ಕಚೇರಿ ವೆಚ್ಚಗಳು	ರೂ. 4,000
ಕಾರ್ಯಾಗಾರದ ವೆಚ್ಚಗಳು	ರೂ. 8,000
ಮಾರಾಟ ವೆಚ್ಚಗಳು	ರೂ. 1,000

ಲಾಭ - ಮಾರಾಟ ಬೆಲೆಯ ಮೇಲೆ ಶೇಕಡಾ 25 ರಷ್ಟು.



2015ರಲ್ಲಿ ಕಂಪನಿಯು 1500 ಯುನಿಟ್‌ಗಳನ್ನು ಉತ್ಪಾದಿಸಿ ಮಾರಲು ಅಂದಾಜಿಸಲಾಗಿದೆ. ಇದಕ್ಕಾಗಿ ಈ ಕೆಳಗಿನಂತೆ ಊಹಿಸಲಾಗಿದೆ.

- 1) ಕಚ್ಚಾ ವಸ್ತುವಿನ ಬೆಲೆ 20% ಹೆಚ್ಚಾಗಲಿದೆ.
- 2) ಕೂಲಿಯು 10% ಹೆಚ್ಚಾಗಲಿದೆ.
- 3) ಕಾರ್ಯಾಗಾರ ಮತ್ತು ಕಚೇರಿ ವೆಚ್ಚ ಶೇಕಡಾ 50ರಷ್ಟು ಸ್ಥಿರವಾಗಿದ್ದು, ಶೇಕಡಾ 50ರಷ್ಟು ಅಸ್ಥಿರವಾಗಿವೆ.
- 4) ಮಾರಾಟದ ವೆಚ್ಚವು ಪ್ರತಿ ಯುನಿಟ್‌ಗೆ ಶೇಕಡಾ 20ರಷ್ಟು ಕಡಿಮೆಯಾಗಲಿದೆ.
- 5) ಲಾಭದ ಪ್ರಮಾಣ ಹಿಂದಿನ ವರ್ಷದಷ್ಟೇ ಮುಂದುವರಿಯುತ್ತದೆ.

2015ಕ್ಕೆ ಒಟ್ಟು ಲಾಭ ಮತ್ತು ಮಾರಾಟ ಬೆಲೆ ತೋರಿಸುವ ವೆಚ್ಚ ಲಾಭ ಪಟ್ಟಿಯನ್ನು ತಯಾರಿಸಿ.

(3×15=45)



SIXTH SEMESTER B.COM. DEGREE EXAMINATION, MAY/JUNE 2016
PRINCIPLES OF FOREIGN EXCHANGE – III (Revised)

Time: 3 Hours]

[Max. Marks : 80

- Instructions :** 1) Answer *all* the questions subject to *internal choice*.
2) Question No. 13 (Case Study) is *compulsory*.

SECTION – A

1. Answer any ten :

(10×2=20)

- A) What is foreign exchange ?
- B) What is meant by SWAP ?
- C) What is exchange rate ?
- D) Expand :
 - a) SWIFT
 - b) CHIPS
- E) What is indirect quotation ?
- F) What is spot rate ?
- G) What is risk ?
- H) Mention the types of exposure.
 - I) Findout New Exchange Rate (NER) between Rupees and Dollar present exchange rate between Dollar to Rupees is ₹ 60.00 Inflation rate in India is 12% and in U.S. 4%.
- J) What is asked price ?
- K) Ascertain forward discount.
 - Spot rate is ₹ 62.75 per Dollar, 30 days forward rate is ₹ 61.50.
- L) What is meant by call option ?

[P.T.O.]



SECTION – B

Answer **any three** of the following questions : (5×3=15)

2. Explain the features of foreign exchange markets.
3. Briefly explain pure expectation theory.
4. Find cross rates between
 - a) Pound to Dollar
 - b) Dollar to pound
 - c) Euro to Dollar

£ 1 (pound) = Rs. 95
\$ 1 (Dollar) = Rs. 60
€ 1 (Euro) = Rs. 80
5. What are the advantages of Forex market ?
6. Explain the functions of clearing house.
7. Ascertain possibility of profit on arbitrage if 1 pound = 1.6 Dollar,
1 Euro = 1.2 Dollar and 1 pound = 1.25 Euro.

SECTION – C

Answer **any three**. Question No.13 (Case Study) is **compulsory**. (15×3=45)

8. What is exchange rate ? Explain factors determining exchange rate.
9. What are different types of financial derivatives ? Discuss.
10. An Indian has to receive \$ 1,00,000 after 6 months, spot rate is ₹ 64. Indian expects rupee to appreciate and exchange rate may come down to ₹ 60. He enters into a put option at strike price of ₹ 62 and premium of ₹ 1 per Dollar find out option price, if the market price after 6 months is
 - a) 60
 - b) 62
 - c) 64

Explain your decision in

- 1) In the money
- 2) Out of money
- 3) At the money.



11. Discuss about Interest Rate Parity theory.

12. Ascertain forward rate for following :

Currency	Spot rate	30 days	60 days	90 days
1. \$ = ₹	67.80/90	30/50	50/40	40/50
2. £ = \$	1.65/80	30/40	30/20	20/30
3. € = ₹	92.30/50	20/30	40/20	30/50

13. Case study **compulsory** :

An American company has subsidiary in India. The subsidiary company Balance sheet as on 31-3-2015 is as follows :

Particulars	Note No.	Amount ₹
-------------	----------	----------

I. Equity and Liabilities :

1) Share holder's funds		
Share capital	1	10,00,000
Reserves and Surplus	2	5,00,000
2) Non-current liabilities		
Long term borrowings (Debentures)	3	4,00,000
Current liabilities	4	6,00,000
Total		25,00,000

II. Assets :

1) Non-current assets		
Tangible fixed assets	5	10,00,000
Investments	6	5,00,000
2) Current assets		
Inventories	7	3,00,000
Trade receivables	8	2,00,000
Cash and cash equivalents	9	5,00,000
Total		25,00,000



As an accountant of the company

- a) Translate the above balance sheet into Dollar at
 1) Historical cost, 2) Current cost, 3) Current and non-current cost. The exchange rate at a) historical cost 1\$ = ₹ 40 and
 b) current rate 1\$ = ₹ 50.
- b) Find the gain or loss after translating the balance sheet.

ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಗೆ ಒಳಪಟ್ಟು, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ.
 2) ಪ್ರಶ್ನೆ 13 (ಕೇಸ್ ಸ್ಟಡಿ) ಕಡ್ಡಾಯ.

ವಿಭಾಗ - ಎ

1. ಬೇಕಾದ 10 ಪ್ರಶ್ನೆಗಳಿಗೆ ಉತ್ತರಿಸಿ: (10×2=20)
- A) ವಿದೇಶಿ ವಿನಿಮಯ ಎಂದರೇನು ?
 B) ಸ್ವಾಪ್ (SWAP) ಎಂದರೇನು ?
 C) ವಿನಿಮಯ ದರ ಎಂದರೇನು ?
 D) ವಿಸ್ತರಿಸಿ:
 a) SWIFT
 b) CHIPS
 E) ಅಪ್ರತ್ಯಕ್ಷ ದರ (Indirect Quotation) ದ ಅರ್ಥ ವಿವರಿಸಿ.
 F) ಸದ್ಯದ ದರ ಎಂದರೇನು ?
 G) ಅಪಾಯ ಎಂದರೇನು ?
 H) ವಿವಿಧ ಪ್ರಕಾರದ ತೆರೆದಿಡುವಿಕೆ ತಿಳಿಸಿ.
 I) ರೂಪಾಯಿ ಮತ್ತು ಡಾಲರ್ ಗಳ ಮಧ್ಯದ ಹೊಸ ವಿನಿಮಯ ದರವನ್ನು ಕಂಡುಹಿಡಿಯಿರಿ.
 ಡಾಲರ್ ಮತ್ತು ರೂಪಾಯಿಯ ಮಧ್ಯದ ಈಗಿನ ವಿನಿಮಯ ದರ ರೂ. 60.00. ಭಾರತದಲ್ಲಿಯ ಹಣದುಬ್ಬರ ದರ 12% ಮತ್ತು ಅಮೇರಿಕಾದಲ್ಲಿ 4%.
 J) ಕೇಳಿದ ಬೆಲೆ (asked price) ಎಂದರೇನು ?



- K) ಮುಂದಿನ ಸೋಡಿ (ಡಿಸ್ಕೌಂಟ್) ದರವನ್ನು ಕಂಡುಹಿಡಿಯಿರಿ.
ತಕ್ಷಣ ಬೆಲೆ ₹ 62.75 ಪ್ರತಿ ಡಾಲರಿಗೆ, 30 ದಿನಗಳ ಮುಂಗಡ ಬೆಲೆ ₹ 61.50.
- L) ಕೊಳ್ಳುವ ಆಯ್ಕೆ ಎಂದರೇನು ?

ವಿಭಾಗ - ಬಿ

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ: (5×3=15)

2. ವಿದೇಶಿ ವಿನಿಮಯ ಮಾರುಕಟ್ಟೆಯ ಲಕ್ಷಣಗಳನ್ನು ವಿವರಿಸಿರಿ.
3. ಶುದ್ಧ ನಿರೀಕ್ಷಿತ ಸಿದ್ಧಾಂತವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
4. ಅಡ್ಡ ದರ ಕಂಡುಹಿಡಿಯಿರಿ :
 - a) ಪೌಂಡ್ ಮತ್ತು ಡಾಲರ್
 - b) ಡಾಲರ್ ಮತ್ತು ಪೌಂಡ್
 - c) ಯೂರೋ ಮತ್ತು ಡಾಲರ್

£ 1 (ಪೌಂಡ್) = ರೂ. 95
\$ 1 (ಡಾಲರ್) = ರೂ. 60
€ 1 (ಯೂರೋ) = ರೂ. 80
5. ವಿದೇಶಿ ವಿನಿಮಯ ಮಾರುಕಟ್ಟೆಯ ಲಾಭಗಳಾವುವು ?
6. ವಿದೇಶಿ ವಿನಿಮಯ ತಿರುವೆ ಮನೆ (clearing house)ಯ ಕಾರ್ಯಗಳನ್ನು ವಿವರಿಸಿರಿ.
7. ಮಧ್ಯಸ್ಥಿಕೆಯಿಂದ ಲಾಭಗಳಿಸಬಹುದೆಂದು ಕಂಡುಹಿಡಿಯಿರಿ. ಒಂದು ವೇಳೆ 1 ಪೌಂಡ್ = 1.6 ಡಾಲರ್,
1 ಯೂರೋ = 1.2 ಡಾಲರ್ ಮತ್ತು 1 ಪೌಂಡ್ = 1.25 ಯೂರೋ.

ವಿಭಾಗ - ಸಿ

ಬೇಕಾದ ಮೂರಕ್ಕೆ ಉತ್ತರಿಸಿರಿ. ಪ್ರಶ್ನೆ ಸಂಖ್ಯೆ 13 ಕಡಾಯಿ. (15×3=45)

8. ವಿನಿಮಯ ದರ ಎಂದರೇನು ? ವಿನಿಮಯ ದರವನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿರಿ.
9. ವಿವಿಧ ಬಗೆಯ ಹಣಕಾಸಿನ ಉತ್ಪನ್ನಗಳ (derivatives) ಬಗ್ಗೆ ಚರ್ಚಿಸಿರಿ.



10. ಒಬ್ಬ ಭಾರತೀಯ ಆರು ತಿಂಗಳ ನಂತರ 1,00,000 ಡಾಲರ್ ಪಡೆಯಬೇಕಾಗಿದೆ. ಇಂದಿನ ದರ ಒಂದು ಡಾಲರಿಗೆ ರೂ. 64. ಭಾರತೀಯನ ಅನಿಸಿಕೆಯೆಂದರೆ ರೂಪಾಯಿ ದರದಲ್ಲಿ ಏರಿಕೆ ಮತ್ತು ವಿನಿಮಯದ ರೂ. 60ಕ್ಕೆ ಇಳಿಯುವ ಸಂಭವವಿದೆ. ಈ ಕಾರಣಕ್ಕಾಗಿ ಅವನು ಮಾರುವ ವ್ಯಾಪಾರ (put option) ಕ್ಕೆ ಪ್ರವೇಶಿಸಿದ್ದು ಷರತ್ತಿನ ದರ (strike rate) ರೂ. 62 ಪ್ರೀಮಿಯಂ ದರ ರೂ. 1 ಪ್ರತಿ ಡಾಲರಿಗೆ.

ಆರು ತಿಂಗಳ ನಂತರ ಮಾರಾಟ ದರ ಕೆಳಗಿನಂತಿದ್ದರೆ

a) ರೂ. 60 b) ರೂ. 62 c) ರೂ. 64

ನಿಮ್ಮ ತೀರ್ಮಾನವನ್ನು ವಿವರಿಸಲು ಆಯಾಮಗಳು

1) ಖರೀದಿ ನಡೆಯಬಹುದು (In the money)

2) ಖರೀದಿ ನಡೆಯದಿರಬಹುದು (Out of money)

3) ಖರೀದಿ ನಡೆಯಬಹುದು ಅಥವಾ ಇಲ್ಲ (At the money)

ಮೇಲಿನವುಗಳ ಕುರಿತು ವಿವರಿಸಿರಿ.

11. ಬಡ್ಡಿದರಗಳ ಸಾಮ್ಯತೆಯ ಸಿದ್ಧಾಂತ ಕುರಿತು ವಿವರಿಸಿರಿ.

12. ಕೆಳಗಿನವುಗಳಿಗೆ ಮುಂಗಡ ದರ ಕಂಡು ಹಿಡಿಯಿರಿ :

ಕರೆನ್ಸಿ	ತಕ್ಷಣ ಬೆಲೆ	30 ದಿನಗಳು	60 ದಿನಗಳು	90 ದಿನಗಳು
1. \$ = ₹	67.80/90	30/50	50/40	40/50
2. £ = \$	1.65/80	30/40	30/20	20/30
3. € = ₹	92.30/50	20/30	40/20	30/50

13. ಪ್ರಕರಣ ಅಧ್ಯಯನ ಕಡ್ಡಾಯ.

ಅಮೇರಿಕಾದ ಒಂದು ಕಂಪನಿಗೆ ಭಾರತದಲ್ಲಿ ಒಂದು ಸಹಾಯಕ ಕಂಪನಿ ಇರುತ್ತದೆ. ದಿನಾಂಕ 31-3-2015 ಕ್ಕೆ ಇದ್ದಂತೆ ಸಹಾಯಕ ಕಂಪನಿಯ ಅಥಾವೆ ಪತ್ರಿಕೆಯು ಈ ಕೆಳಗಿನಂತಿರುತ್ತದೆ.

ತಪಶೀಲು

ಟಿಪ್ಪಣಿ ಸಂಖ್ಯೆ ಮೊತ್ತ ₹

I. ಶೇರು ಮತ್ತು ಜವಾಬ್ದಾರಿಗಳು :

1) ಶೇರುದಾರರ ನಿಧಿಗಳು

ಶೇರು ಬಂಡವಾಳ	1	10,00,000
ಕಾಯಿಟ್ಟ ನಿಧಿ ಹಾಗೂ ಹೆಚ್ಚುವರಿ ನಿಧಿ	2	5,00,000



2) ಚಾಲ್ತಿ ಇಲ್ಲದ ಜವಾಬ್ದಾರಿಗಳು ದೀರ್ಘಾವಧಿ ಪಡೆದ ಸಾಲಗಳು (ಸಾಲಪತ್ರಗಳು)	3	4,00,000
ಚಾಲ್ತಿ ಜವಾಬ್ದಾರಿಗಳು	4	6,00,000
ಒಟ್ಟು		25,00,000

II. ಆಸ್ತಿ:

1) ಚಾಲ್ತಿ ಇಲ್ಲದ ಆಸ್ತಿಗಳು		
ಸ್ಪಷ್ಟ (Tangible) ಸ್ಥಿರ ಆಸ್ತಿಗಳು	5	10,00,000
ಹೂಡಿಕೆಗಳು	6	5,00,000
2) ಚಾಲ್ತಿ ಆಸ್ತಿಗಳು		
ಸಾಮಗ್ರಿಗಳು	7	3,00,000
ವ್ಯಾಪಾರಿ ಬರತಕ್ಕವುಗಳು	8	2,00,000
ನಗದು ಹಾಗೂ ನಗದು ಸಮಾನ ಬಾಬುಗಳು	9	5,00,000
ಒಟ್ಟು		25,00,000

ನೀವು ಕಂಪನಿಯ ಲೆಕ್ಕಿಗನಾಗಿ,

a) ಮೇಲ್ಕಾಣಿಸಿದ ಅಥವಾ ಪತ್ರಿಕೆಯನ್ನು ಡಾಲರಿಗೆ ರೂಪಾಂತರಿಸಿರಿ. ರೂಪಾಂತರಿಸುವ ಬೆಲೆಯು

1) ಐತಿಹಾಸಿಕ ಬೆಲೆ, 2) ಚಾಲ್ತಿ ಬೆಲೆ, 3) ಚಾಲ್ತಿ ಮತ್ತು ಚಾಲ್ತಿ ಇಲ್ಲದ ಬೆಲೆಯಲ್ಲಿರುವಂತೆ ಪರಿವರ್ತಿಸಿರಿ.

ವಿನಿಮಯ ದರಗಳು a) ಐತಿಹಾಸಿಕ ಬೆಲೆ 1\$ = ₹ 40 ಮತ್ತು b) ಚಾಲ್ತಿ ಬೆಲೆ 1\$ = ₹ 50.

b) ಅಥವಾ ಪತ್ರಿಕೆಯನ್ನು ರೂಪಾಂತರಿಸಿದ ನಂತರ ಬರುವ ಲಾಭ ಅಥವಾ ನಷ್ಟವನ್ನು ಕಂಡುಹಿಡಿಯಿರಿ.

SIXTH SEMESTER B.COM. (REVISED) DEGREE
EXAMINATION, MAY/JUNE 2016
INCOME TAX – LAW AND PRACTICE – II

Time : 3 Hours]

[Max. Marks : 80

- Instructions :** 1) Answer **all** questions with the strict observation of inner choice in **each** Section.
2) Use of simple calculator is **allowed**.
3) Question **13** case study analysis is **compulsory**.

SECTION – A

1. Answer **any ten** of the following :

- a) What is a capital asset ?
- b) What is cost of acquisition ?
- c) What do you mean by inter head set-off ?
- d) What is unabsorbed depreciation ?
- e) State the provisions of Section 80-DD.
- f) How do you treat salary paid to partner's son who is working as an accountant in the firm ?
- g) Who is a working partner ?
- h) What is Permanent Account Number ?
- i) Why net amount of winnings from lotteries is to be grossed up ?
- j) What is maximum amount of remuneration permissible to the working partner under Section 40(b) ?
- k) What is self assessment ?
- l) Expand CBDT and TCS. (10×2=20)

[P.T.O.]



SECTION – B

Answer **any three** of the following :

2. Mr. Mayur sells agricultural land in Mangalore (urban) for Rs. 72,88,257 on 1st August 2014, which was purchased by him in 1982-83 for Rs. 6,80,000. On 20th August 2014, he purchases agricultural land of Rs. 35,000 in Udupi. On 30th August 2015, he deposits Rs. 3,65,000 in Capital Gains Deposit Account. Determine the amount of exempted and taxable capital gains.

The cost inflation index for 1982-83 and 2014-15 were 109 and 1024.

3. From the following particulars furnished by Mr. Sandeep, compute his gross total income for the Assessment Year 2015-16.

Income from salary	Rs. 2,40,000
Loss from electronics business	Rs. 1,20,000
Income from speculation business	Rs. 20,000
Capital gains :	
a) Short term capital gains	Rs. 30,000
b) Long term capital loss	Rs. 50,000

4. Mr. Ram Rao furnishes the following particulars of his income pertaining to the previous year 2014-15 :

- i) Dividend from co-operative society Rs. 4,000
- ii) Family pension Rs. 60,000
- iii) Interest received on Rs. 40,000 – 11% Debentures of Z Co. Ltd.
- iv) Directors fees received Rs. 5,000
- v) Interest on fixed deposit with SBI Rs. 3,000

He has paid collection charges of Rs. 400 to his banker. Compute his income from other sources for the A.Y. 2015-16.



- 5. Mr. Akash is a resident individual suffering from a severe disability. During the previous year 2014-15, he purchased NSC (viii) issue of Rs. 20,000. He took insurance policy on the health of his family and paid Rs. 20,000 as premium by cheque. He borrowed Rs. 5,00,000 for higher education of his daughter and paid int. on it Rs. 30,000. What is his total income for the A.Y. 2015-16, if his gross total income is Rs. 6,00,000 ?
- 6. The Profit and Loss Account of a partnership firm for the previous year ending on 31-3-2015 is given below :

To Interest on capital		By Gross Profit b/d	3,10,000
@ 12% P.A.	12,000		
To Expenses	68,000		
To Remuneration to			
working partners	1,65,000		
To Depreciation	30,000		
To Net profit	35,000		
	3,10,000		3,10,000

Note : Depreciation allowable as per Rules is Rs. 20,000.

Compute the total income of the firm for the A.Y. 2015-16 assuming that the firm satisfies all the conditions of Section 184 and 40(b).

- 7. Explain in brief the Income Tax authorities which have been constituted under the Income Tax Act 1961. (3×5=15)

SECTION – C

Question 13 is **compulsory**. Answer **any two** of the remaining questions.

- 8. Mr. Nagesh sold the following assets during the previous year 2014-15. Compute his capital gains.
 - a) He sold the listed debentures of a company on 1-10-2014 for Rs. 6,02,500 which were purchased by him for Rs. 3,55,500 on 1-08-2010. He paid Rs. 2,000 as interest on loan taken for the purpose of purchasing the above listed securities and paid brokerage of Rs. 500.



- b) On 30-11-2014 he sold machinery of the written down value of Rs. 1,52,500 for Rs. 1,83,900.
- c) He sold jewellery of the cost of Rs. 25,000 purchased in June 2011. He sold the same on 3-04-2014 for Rs. 87,000.
- d) He had purchased a residential house in the year 1978 for Rs. 3,00,000 and spent Rs. 30,000 for improvement in the year 1979. The fair market value as on 1-4-1981 was Rs. 4,00,000. He constructed additional room at a cost of Rs. 2,40,000 in the financial year 2004-05. He sold this house on 15-1-2015 for Rs. 70,18,000. He incurred selling expenses of Rs. 10,000. He purchased another residential house on 1-10-2014 for Rs. 12,00,000.

The cost inflation index for 1981-82 is 100, 2004-05 is 480, 2010-11 is 711 and 2014-15 is 1024.

9. From the following particulars of Smt. Veena, compute her income from other sources for the Assessment Year 2015-16 :
- a) She has received Rs. 5,000 as director's sitting fee from an Indian company.
 - b) She has received Rs. 3,000 as dividend from above noted company.
 - c) Interest on Bank deposits (Gross) Rs. 12,000.
 - d) Winnings from lotteries (net) Rs. 35,000.
 - e) Ground rent received Rs. 4,000
 - f) She has let building along with machinery and furniture at Rs. 12,000 p.m. on 1-6-2014. She has spent Rs. 1,000 on the repairs of these assets. Depreciation allowable amounted to Rs. 10,000.
 - g) She lives in a rented house paying monthly rent of Rs. 8,000. The house is too big for her family. Hence she has sublet $\frac{1}{2}$ of the house on a rent of Rs. 6,000 p.m. She has paid municipal taxes of Rs. 8,000 and repairs charges of Rs. 6,000 on the whole house.



h) She held the following investments :

- i) Rs. 40,000 – 10% Debentures of M and M Co. Ltd. (Non-listed)
- ii) Rs. 30,000 – 9% Tax free debentures of P and G Co. Ltd. (Listed)
- iii) Rs. 50,000 – 18% Tax free debentures of XYZ Co. Ltd. (Non-listed)
- iv) Rs. 20,000 – 11% Mangalore Port Trust Bonds.

She has paid collection charges at 1/2% on gross interest received from the above mentioned investments.

10. Mr. Pratap furnishes the following particulars relating to his incomes and losses for the previous year 2014-15 :

	Rs.
A) Computed income from house property :	
i) Income from LOP – Property X	85,000
ii) Loss from LOP – Property Y	65,000
iii) Loss from SOP – Property Z	55,000
B) Income from Business :	
i) Profit from Textile Business	2,50,000
ii) Profit from Cotton Business	1,30,000
iii) Speculation profit	1,25,000
iv) Loss from Gold Speculation Business	75,000
C) Capital Gains :	
i) Long term capital gains	80,000
ii) Short term capital loss	70,000
D) Income from other sources :	
i) Interest on fixed deposit with SBI	5,000
ii) Winnings from lotteries (gross)	50,000
iii) Expenses incurred on purchase of lottery tickets	5,000



The carried forward losses and allowances from the Assessment Year 2014-15 were as follows :

	Rs.
Loss from Cotton Business	50,000
Speculation loss	60,000
Long term capital loss	20,000
Unabsorbed depreciation	15,000
Current year depreciation	20,000

Compute his gross total income for the Assessment Year 2015-16.

11. From the following information furnished by Mr. Basavaraj, whose gross total income for the previous year 2014-15 is Rs. 12 lakhs, compute his total income for the Assessment Year 2015-16 :
- i) Life insurance premium paid Rs. 30,000 on his life policy of Rs. 2,00,000
 - ii) Repayment of housing loan of Rs. 30,000 which includes interest of Rs. 10,000 (Loan is taken for construction of residential house).
 - iii) Contribution to Unrecognised Provident Fund Rs. 15,000
 - iv) Contribution to Public Provident Fund Rs. 20,000
 - v) He has subscribed to NSC (viii issue) Rs. 25,000
 - vi) He has incurred expenditure of Rs. 50,000 for the maintenance of his son who is suffering from severe disability
 - vii) He has paid Rs. 20,000 health insurance premium on the health of his family and Rs. 20,000 on the health of his parents.
 - viii) He made following donations during the year :
 - a) The Indira Gandhi Memorial Trust Rs. 5,000
 - b) The National Children Fund Rs. 8,000
 - c) The Prime Minister's National Relief Fund Rs. 10,000
 - d) The Municipality for the purpose of promoting family planning Rs. 15,000
 - e) For repairs of notified temple Rs. 85,000



12. Mr. Mahesh furnishes the following particulars for the previous year ended 31-3-2015 :

- a) He is employed in a private aided college. During the year his basic salary was Rs. 30,000 p.m. He received Annual Grade Pay (AGP) of Rs. 8,000 p.m. and Dearness Allowance at 15% of Basic Salary and AGP. He also received HRA at 10% of Basic Salary and AGP.

Following were the deductions from his salary :

- i) Life Insurance Premium of Rs. 24,000 on a policy of Rs. 4,00,000 which was issued prior to 1-4-2012.
- ii) Profession Tax Rs. 200 p.m.
- b) He is the owner of a house property containing 2 identical units. One unit is occupied by him for his own residence and the other unit is letout on a monthly rent of Rs. 5,000. The municipal value of the house is Rs. 1,00,000. During the year, he paid Rs. 10,000 as municipal taxes on the whole house. Interest in loan taken for construction of the house pertaining to the Previous Year amounted to Rs. 28,000.
- c) His incomes from other sources were :
- i) Winnings from lotteries Rs. 17,500 (Net)
- ii) Interest on Term deposit with a bank Rs. 6,000 (Gross)
- iii) Interest on debentures of X Co. Ltd. Rs. 2,700 (Listed)

He has made following payments during the year :

- 1) Donations to National Defence Fund Rs. 5,000
- 2) College Tuition Fees for full time education of his son Rs. 30,000.

Compute his total income for the Assessment Year 2015-16.



13. Case Study (compulsory) :

X, Y and Z are three partners of X and Co., a firm engaged in manufacturing of plastic goods. The Profit and Loss Account of the firm for the year ending 31st March 2015 is as follows :

To Purchases	16,00,000	By Sales	22,16,000
To Salary to staff	2,15,000	By Interest on	
To Income tax	20,000	debentures of XYZ	
To Expenses	90,000	Co. Ltd. (Gross)	40,000
To Remuneration to		By Other Business	
Partners		Receipts	6,000
X	75,000	By Long Term	
Y	50,000	Capital Gains	1,00,000
Z	<u>85,000</u>	By Short Term	
To Int. on Capital @ 14%		Capital Gains	50,000
X	28,000		
Y	21,000		
Z	<u>35,000</u>		
	84,000		
To Depreciation	53,000		
To Net Profit	1,40,000		
	24,12,000		24,12,000

Other information :

- The firm satisfies the conditions of Section 184 and 40(b).
- The expenses debited to the P and L A/c are not allowable to the extent of Rs. 15,000.
- Depreciation allowable as per rules is Rs. 40,000.
- The short term capital loss carried forward from the Assessment Year 2014-15 (Yet not set off) is Rs. 20,000.
- Y is a non-working partner.

Compute the total income of the firm for the Assessment Year 2015-16.

Case Study :

You are required to compute the total income of the firm for the Assessment Year 2015-16 assuming that the firm does not comply the conditions of Section 184 and 40(b). (3×15=45)



ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಗಳಿಗೆ ಒಳಪಟ್ಟು ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ.
2) ಸಾದಾ ಕ್ಯಾಲ್ಕುಲೇಟರ್ ಉಪಯೋಗಿಸಬಹುದು.
3) ಪ್ರಶ್ನೆ 13 ಕಡ್ಡಾಯವಾಗಿದೆ

ವಿಭಾಗ - ಅ

1. ಈ ಕೆಳಗಿನವುಗಳಲ್ಲಿ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ:
- ಬಂಡವಾಳದ ಸ್ವತ್ತು ಎಂದರೇನು?
 - ಖರೀದಿ ಬೆಲೆ ಎಂದರೇನು?
 - ಆದಾಯ ಬಾಬುಗಳ ಮಧ್ಯೆ ಹೊಂದಾಣಿಕೆ ಎಂದರೇನು?
 - ಹೊಂದಾಣಿಕೆಯಾಗದ ಸವಕಳಿ ಎಂದರೇನು?
 - ಕಲಂ 80-DD ಇದರ ಅನ್ವಯ ಇರುವ ನಿಯಮಗಳನ್ನು ವಿವರಿಸಿರಿ.
 - ಪಾಲುದಾರಿಕೆ ಸಂಸ್ಥೆಯಲ್ಲಿ ಲೆಕ್ಕಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿರುವ ಪಾಲುದಾರನ ಮಗನಿಗೆ ಪಾವತಿಸಿರುವ ಸಂಬಳವನ್ನು ಹೇಗೆ ಪರಿಗಣಿಸುವಿರಿ?
 - ಕಾರ್ಯನಿರತ ಪಾಲುದಾರ ಎಂದರೆ ಯಾರು?
 - ಖಾಯಂ ಖಾತೆ ಸಂಖ್ಯೆ ಎಂದರೇನು?
 - ಲಾಟರಿಯಿಂದ ಗೆದ್ದ ಬಹುಮಾನದ ನಿವ್ವಳ ಮೊತ್ತವನ್ನು ಏಕೆ ಒಟ್ಟುಗೂಡಿಸುತ್ತಾರೆ?
 - ಕಲಂ 40(b) ಅಡಿಯಲ್ಲಿ ಕಾರ್ಯನಿರತ ಪಾಲುದಾರನಿಗೆ ಪಾವತಿಸಬಹುದಾದ ಸಂಬಳದ ಗರಿಷ್ಠ ಮೊತ್ತವೆಷ್ಟು?
 - ಸ್ವಕರ ನಿರ್ಧರಿಸುವಿಕೆ ಎಂದರೇನು?
 - CBDT ಮತ್ತು TCS ಇವುಗಳ ವಿಸ್ತೃತ ರೂಪವನ್ನು ಬರೆಯಿರಿ. (10×2=20)

ವಿಭಾಗ - ಬ

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ:

2. ಮಯೂರರವರು ಆದಾಯ ವರ್ಷ 1982-83ರಲ್ಲಿ ರೂ. 6,80,000 ಗಳಿಗೆ ಕೊಂಡುಕೊಂಡಿರುವ ಮಂಗಳೂರಿನ (ನಗರ ಪ್ರದೇಶ) ಕೃಷಿ ಭೂಮಿಯನ್ನು ದಿನಾಂಕ 1-08-2014 ರಂದು ರೂ. 72,88,257ಗೆ ಮಾರಾಟ ಮಾಡಿದ್ದಾರೆ. ದಿನಾಂಕ 20-08-2014 ರಂದು ಉಡುಪಿಯಲ್ಲಿರುವ ಕೃಷಿ ಭೂಮಿಯನ್ನು ರೂ. 35,000 ಗಳಿಗೆ ಕೊಂಡುಕೊಂಡಿದ್ದಾರೆ. ದಿನಾಂಕ 30-08-2015 ರಂದು ರೂ. 3,65,000 ವನ್ನು ಬಂಡವಾಳ ಗಳಿಕೆ ಠೇವಣಿ ಖಾತೆಯಲ್ಲಿ ಠೇವಣಿಯಾಗಿರಿಸಿದ್ದಾರೆ. ತೆರಿಗೆ ವಿನಾಯಿತಿ ಮತ್ತು ತೆರಿಗೆಗೆ ಒಳಪಡುವ ಬಂಡವಾಳ ಗಳಿಕೆಯನ್ನು ಕಂಡುಹಿಡಿಯಿರಿ. ವೆಚ್ಚ ಹಣದುಬ್ಬರ ಸೂಚ್ಯಂಕ ವರ್ಷ 1982-83 ಹಾಗೂ 2014-15ಕ್ಕೆ 109 ಮತ್ತು 1024 ಆಗಿರುತ್ತದೆ.



3. ಶ್ರೀ ಸಂದೀಪರವರು ಒದಗಿಸಿರುವ ಈ ಕೆಳಗಿನ ವಿವರಗಳಿಂದ, ಕರಾಕರಣ ವರ್ಷ 2015-16ರ ಅವರ ಸ್ಥೂಲ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

ವೇತನದ ಆದಾಯ	ರೂ. 2,40,000
ಇಲೆಕ್ಟ್ರಾನಿಕ್ಸ್ ವ್ಯವಹಾರದಿಂದಾದ ನಷ್ಟ	ರೂ. 1,20,000
ಸಟ್ಟಾ ವ್ಯವಹಾರದಿಂದಾದ ಲಾಭ	ರೂ. 20,000
ಬಂಡವಾಳ ಗಳಿಕೆ:	
a) ಅಲ್ಪಾವಧಿ ಬಂಡವಾಳ ಗಳಿಕೆ	ರೂ. 30,000
b) ದೀರ್ಘಾವಧಿ ಬಂಡವಾಳ ನಷ್ಟ	ರೂ. 50,000

4. ಶ್ರೀ ರಾಮ ರಾವ್‌ರವರು ಆದಾಯ ವರ್ಷ 2014-15ಕ್ಕೆ ಸಂಬಂಧಿಸಿದ ಆದಾಯಗಳ ಈ ಕೆಳಗಿನ ವಿವರಗಳನ್ನು ಒದಗಿಸಿದ್ದಾರೆ:

- i) ಸಹಕಾರ ಸಂಘದಿಂದ ಬಂದ ಲಾಭಾಂಶ ರೂ. 4,000
- ii) ಕುಟುಂಬ ಪಿಂಚಣಿ ರೂ. 60,000
- iii) ರೂ. 40,000-11% Z ಕಂಪನಿ ಲಿ. ಸಾಲಪತ್ರಗಳಿಂದ ಪಡೆದ ಬಡ್ಡಿ
- iv) ನಿರ್ದೇಶಕರ ಶುಲ್ಕ ಪಡೆದದ್ದು ರೂ. 5,000
- v) ಎಸ್.ಬಿ.ಐ.ನಲ್ಲಿ ಮಾಡಿರುವ ಅವಧಿ ಠೇವಣಿ ಮೇಲಿನ ಬಡ್ಡಿ ರೂ. 3,000.

ಅವರು ತಮ್ಮ ಬ್ಯಾಂಕರನಿಗೆ ರೂ. 400 ಬಡ್ಡಿ ಸಂಗ್ರಹಣಾ ಶುಲ್ಕವನ್ನು ಪಾವತಿಸಿದ್ದಾರೆ. ಕರಾಕರಣ ವರ್ಷ 2015-16ಕ್ಕೆ ಅವರ ಇತರೇ ಮೂಲಗಳ ಆದಾಯವನ್ನು ಲೆಕ್ಕಹಾಕಿರಿ.

5. ರಹವಾಸಿ ವ್ಯಕ್ತಿಯಾಗಿರುವ ಶ್ರೀ ಆಕಾಶ್‌ರವರು ತೀವ್ರವಾದ ವೈಕಲ್ಯತೆಯಿಂದ ಬಳಲುತ್ತಿದ್ದಾರೆ. ಆದಾಯ ವರ್ಷ 2014-15ರಲ್ಲಿ ಅವರು ರೂ. 20,000 ಮೌಲ್ಯದ viii ಮಾಲಿಕೆಯ ರಾ.ಉ. ಪತ್ರಗಳನ್ನು ಖರೀದಿಸಿದ್ದಾರೆ. ಅವರು ತಮ್ಮ ಕುಟುಂಬದ ಆರೋಗ್ಯಕ್ಕಾಗಿ ವಿಮಾ ಪಾಲಿಸಿಯನ್ನು ತೆಗೆದುಕೊಂಡಿದ್ದು ರೂ. 20,000ಗಳ ವಿಮಾ ಕಂತನ್ನು ಚೆಕ್ ಮೂಲಕ ಪಾವತಿಸಿದ್ದಾರೆ. ತನ್ನ ಮಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ರೂ. 5,00,000ಗಳ ಸಾಲವನ್ನು ಪಡೆದಿದ್ದು ಅದರ ಮೇಲೆ ರೂ. 30,000ಗಳ ಬಡ್ಡಿಯನ್ನು ಪಾವತಿಸಿದ್ದಾರೆ. ಅವರ ಸ್ಥೂಲ ಒಟ್ಟು ಆದಾಯವು ರೂ. 6,00,000 ಗಳಾಗಿದ್ದಲ್ಲಿ ಕರಾಕರಣ ವರ್ಷ 2015-16ಕ್ಕೆ ಅವರ ಒಟ್ಟು ಆದಾಯವೆಷ್ಟು ?



6. ಒಂದು ಪಾಲುದಾರಿಕೆ ಸಂಸ್ಥೆಯ ದಿನಾಂಕ 31-3-2015ರಂದು ಕೊನೆಗೊಳ್ಳುವ ಆದಾಯ ವರ್ಷದ ಲಾಭ ಮತ್ತು ಹಾನಿ ಖಾತೆಯನ್ನು ಈ ಕೆಳಗೆ ಕೊಡಲಾಗಿದೆ.

ಬಂಡವಾಳದ ಮೇಲಿನ ಬಡ್ಡಿ	ಸ್ಥೂಲ ಲಾಭ	3,10,000
ಶೇ. 12ರಂತೆ	12,000	
ವೆಚ್ಚಗಳು	68,000	
ಕಾರ್ಯನಿರತ ಪಾಲುದಾರರ ಸಂಬಳ	1,65,000	
ಸವಕಳಿ	30,000	
ನಿವ್ವಳ ಲಾಭ	35,000	
	3,10,000	3,10,000

ಸೂಚನೆ : ನಿಯಮಾವಳಿಗಳ ಪ್ರಕಾರ ಅನುಮತಿಸಲ್ಪಟ್ಟ ಸವಕಳಿ ರೂ. 20,000.

ಪಾಲುದಾರಿಕಾ ಸಂಸ್ಥೆಯು ಕಲಂ 184 ಮತ್ತು 40(b)ನ ಎಲ್ಲಾ ಷರತ್ತುಗಳನ್ನು ಪೂರೈಸುತ್ತದೆ ಎಂದು ಊಹಿಸಿ, ಕರಾಕರಣ ವರ್ಷ 2015-16ಕ್ಕೆ ಅದರ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

7. ಆದಾಯ ತೆರಿಗೆ ಕಾಯಿದೆ 1961ರ ಅಡಿಯಲ್ಲಿ ನಿಯಮಿಸಲ್ಪಟ್ಟಿರುವ ಆದಾಯ ತೆರಿಗೆ ಅಧಿಕಾರಿ ವರ್ಗಗಳ ಸಂಕ್ಷಿಪ್ತ ವಿವರ ಕೊಡಿ. (3×5=15)

ವಿಭಾಗ - ಕ

ಪ್ರಶ್ನೆ 13 ಕಡ್ಡಾಯವಾಗಿದೆ. ಉಳಿದ ಪ್ರಶ್ನೆಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ.

8. ಶ್ರೀ ನಾಗೇಶರವರು ಆದಾಯ ವರ್ಷ 2014-15ರಲ್ಲಿ ಈ ಕೆಳಗಿನ ಸ್ವತ್ತುಗಳನ್ನು ಮಾರಾಟ ಮಾಡಿದ್ದಾರೆ. ಅವರ ಬಂಡವಾಳದ ಗಳಿಕೆಯನ್ನು ಲೆಕ್ಕಹಾಕಿರಿ.
- a) ಅವರು ದಿನಾಂಕ 1-08-2010ರಂದು ರೂ. 3,55,500ಗೆ ಕೊಂಡುಕೊಂಡಿದ್ದ ಒಂದು ಕಂಪನಿಯ ಪಟ್ಟಿಯಲ್ಲಿರುವ ಸಾಲಪತ್ರಗಳನ್ನು ದಿನಾಂಕ 1-10-2014ರಂದು ರೂ. 6,02,500ಗೆ ಮಾರಾಟ ಮಾಡಿದ್ದಾರೆ. ಅವರು ಮೇಲ್ಕಾಣಿಸಿದ ಸಾಲಪತ್ರಗಳ ಖರೀದಿಗಾಗಿ ಪಡೆದುಕೊಂಡಿರುವ ಸಾಲದ ಮೇಲಿನ ಬಡ್ಡಿ ರೂ. 2,000 ಪಾವತಿಸಿದ್ದಾರೆ. ಸಾಲಪತ್ರಗಳ ಮಾರಾಟಕ್ಕೆ ರೂ. 500 ದಲ್ಲಾಳಿಯನ್ನು ಪಾವತಿಸಿದ್ದಾರೆ.



- b) ಅವರು ರೂ. 1,52,500 ಇಳುವರಿ ಮೌಲ್ಯದ ಯಂತ್ರೋಪಕರಣಗಳನ್ನು ದಿನಾಂಕ 30-11-2014 ರಂದು ರೂ. 1,83,900ಗೆ ಮಾರಾಟ ಮಾಡಿದ್ದಾರೆ.
- c) ಅವರು ಜೂನ್ 2011ರಲ್ಲಿ ಖರೀದಿಸಿದ ರೂ. 25,000 ಮೌಲ್ಯದ ಆಭರಣಗಳ ಮಾರಾಟವನ್ನು ಮಾಡಿದ್ದಾರೆ. ಅವರು ದಿನಾಂಕ 3-04-2014ರಂದು ರೂ. 87,000ಗೆ ಅವುಗಳ ಮಾರಾಟ ಮಾಡಿದ್ದಾರೆ.
- d) ಅವರು 1978ರಲ್ಲಿ ವಾಸದ ಮನೆಯನ್ನು ರೂ. 3,00,000ಗೆ ಖರೀದಿಸಿದ್ದರು ಮತ್ತು 1979ರಲ್ಲಿ ಅದರ ಸುಧಾರಣೆಗಾಗಿ ರೂ. 30,000 ವ್ಯಯಿಸಿದ್ದರು. ದಿನಾಂಕ 1-04-1981ರಂದು ಮನೆಯ ಯೋಗ್ಯ ಮಾರುಕಟ್ಟೆಯ ಮೌಲ್ಯವು ರೂ. 4,00,000 ಆಗಿತ್ತು. ಹಣಕಾಸಿನ ವರ್ಷ 2004-05ರಲ್ಲಿ ರೂ. 2,40,000 ವ್ಯಯಿಸಿ ಒಂದು ಹೆಚ್ಚುವರಿ ಕೋಣೆಯನ್ನು ಕಟ್ಟಿಸಿದ್ದಾರೆ. ದಿನಾಂಕ 15-01-2015ರಂದು ಆ ಮನೆಯನ್ನು ರೂ. 70,18,000ಗೆ ಮಾರಾಟ ಮಾಡಿದ್ದಾರೆ. ಅವರು ರೂ. 10,000 ಮಾರಾಟ ವೆಚ್ಚ ಭರಿಸಿದ್ದಾರೆ. ದಿನಾಂಕ 1-10-2014ರಂದು ರೂ. 12,00,000 ಮೌಲ್ಯದ ಮತ್ತೊಂದು ವಾಸದ ಮನೆಯನ್ನು ಖರೀದಿಸಿದ್ದಾರೆ. ವೆಚ್ಚ ಹಣದುಬ್ಬರ ಸೂಚ್ಯಂಕವು 1981-82ಕ್ಕೆ 100, 2004-05ಕ್ಕೆ 480, 2010-11ಕ್ಕೆ 711 ಮತ್ತು 2014-15ಕ್ಕೆ 1024 ಆಗಿರುತ್ತದೆ.

9. ಶ್ರೀಮತಿ ವಿಣಾರವರ ಈ ಕೆಳಗಿನ ವಿವರಗಳಿಂದ ಕರಾಕರಣ ವರ್ಷ 2015-16ರ ಅವರ ಇತರೇ ಮೂಲಗಳ ಆದಾಯವನ್ನು ಲೆಕ್ಕಹಾಕಿರಿ.
- a) ಅವರು ಭಾರತೀಯ ಕಂಪನಿಯೊಂದರಿಂದ ರೂ. 5,000ಗಳ ನಿರ್ದೇಶಕರ ಶುಲ್ಕ ಪಡೆದಿದ್ದಾರೆ.
- b) ಮೇಲ್ಕಾಣಿಸಿದ ಕಂಪನಿಯಿಂದ ರೂ. 3,000 ಲಾಭಾಂಶವನ್ನು ಪಡೆದಿದ್ದಾರೆ.
- c) ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ (ಸ್ಥೂಲ) ರೂ. 12,000.
- d) ಲಾಟರಿಯಿಂದ ಗೆದ್ದ ನಿವ್ವಳ ಮೊತ್ತ ರೂ. 35,000.
- e) ಭೂ ಬಾಡಿಗೆ ಪಡೆದದ್ದು ರೂ. 4,000.
- f) ಅವರು ದಿನಾಂಕ 1-06-2014ರಂದು ಕಟ್ಟಡದೊಂದಿಗೆ ಯಂತ್ರೋಪಕರಣ ಹಾಗೂ ಪೀಠೋಪಕರಣಗಳನ್ನು ಪ್ರತಿ ತಿಂಗಳಿಗೆ ರೂ. 12,000 ದಂತೆ ಬಾಡಿಗೆ ಕೊಟ್ಟಿರುತ್ತಾರೆ. ಅವರು ಆ ಸ್ವತ್ತುಗಳ ರಿಪೇರಿಗಾಗಿ ರೂ. 1,000 ವ್ಯಯಿಸಿದ್ದಾರೆ. ಅನುಮತಿಸಲ್ಪಟ್ಟ ಸವಕಳಿಯು ರೂ. 10,000 ಆಗಿದೆ.
- g) ಇವರು ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಪ್ರತಿ ತಿಂಗಳು ರೂ. 8,000 ಬಾಡಿಗೆ ಪಾವತಿಸುತ್ತಿದ್ದಾರೆ. ಆ ಮನೆಯು ಬಹಳ ವಿಶಾಲವಾಗಿದೆ. ಆದ್ದರಿಂದ ಆ ಮನೆಯ ಅರ್ಧ ಭಾಗವನ್ನು ಪ್ರತಿ ತಿಂಗಳಿಗೆ ರೂ. 6,000ದಂತೆ ಮರುಬಾಡಿಗೆ ಕೊಟ್ಟಿರುತ್ತಾರೆ. ಸಂಪೂರ್ಣ ಮನೆಯ ನಗರ ಸಭೆ ತೆರಿಗೆ ರೂ. 8,000 ಮತ್ತು ರಿಪೇರಿಗಾಗಿ ರೂ. 6,000 ವೆಚ್ಚ ಮಾಡಿದ್ದಾರೆ.



h) ಅವರು ಈ ಕೆಳಗಿನ ಹೂಡಿಕೆಗಳನ್ನು ಮಾಡಿದ್ದಾರೆ:

- i) ರೂ. 40,000 - 10% ಎಮ್ ಮತ್ತು ಎಮ್ ಕಂ. ನಿ. ಸಾಲಪತ್ರಗಳು (ಪಟ್ಟಿಯಲ್ಲಿರದ)
- ii) ರೂ. 30,000 - 9% ಪಿ ಮತ್ತು ಜಿ ಕಂ. ನಿ. ಕರಮುಕ್ತ ಸಾಲಪತ್ರಗಳು (ಪಟ್ಟಿಯಲ್ಲಿರುವ)
- iii) ರೂ. 50,000 - 18% ಎಕ್ಸ್‌ವೈಯುಡ್ ಕಂ. ನಿ. ಕರಮುಕ್ತ ಸಾಲಪತ್ರಗಳು (ಪಟ್ಟಿಯಲ್ಲಿರದ)
- iv) ರೂ. 20,000 - 11% ಮಂಗಳೂರು ಪೋರ್ಟ್ ಟ್ರಸ್ಟ್ ಬಾಂಡುಗಳು.

ಅವರು ಮೇಲೆ ತಿಳಿಸಿರುವ ಹೂಡಿಕೆಗಳಿಂದ ಪಡೆದ ಸ್ಥೂಲ ಬಡ್ಡಿಯ ಮೇಲೆ ಶೇ. 1/2 ದಂತೆ ಸಂಗ್ರಹಣಾ ಶುಲ್ಕವನ್ನು ಪಾವತಿಸಿದ್ದಾರೆ.

10. ಶ್ರೀ ಪ್ರತಾಪ್‌ರವರು ಆದಾಯ ವರ್ಷ 2014-15ಕ್ಕೆ ಸಂಬಂಧಿಸಿದ ಈ ಕೆಳಗಿನ ವಿವರಗಳನ್ನು ಒದಗಿಸಿದ್ದಾರೆ:

	ರೂ.
A) ಮನೆ ಆಸ್ತಿಯ ಲೆಕ್ಕಹಾಕಿದ ಆದಾಯ:	
i) ಬಾಡಿಗೆ ಮನೆಯಿಂದ ಬಂದ ಆದಾಯ - X ಸ್ವತ್ತು	85,000
ii) ಬಾಡಿಗೆ ಮನೆಯಿಂದಾದ ನಷ್ಟ - Y ಸ್ವತ್ತು	65,000
iii) ಸ್ವಂತ ವಾಸದ ಮನೆಯಿಂದಾದ ನಷ್ಟ - Z ಸ್ವತ್ತು	55,000
B) ವ್ಯವಹಾರದ ಆದಾಯ:	
i) ಜವಳಿ ವ್ಯವಹಾರದ ಲಾಭ	2,50,000
ii) ಹತ್ತಿ ವ್ಯವಹಾರದ ಲಾಭ	1,30,000
iii) ಸಣ್ಣ ವ್ಯವಹಾರದ ಲಾಭ	1,25,000
iv) ಬಂಗಾರದ ಸಣ್ಣ ವ್ಯವಹಾರದಿಂದಾದ ನಷ್ಟ	75,000
C) ಬಂಡವಾಳದ ಗಳಿಕೆಗಳು:	
i) ದೀರ್ಘಾವಧಿ ಬಂಡವಾಳದ ಗಳಿಕೆ	80,000
ii) ಅಲ್ಪಾವಧಿ ಬಂಡವಾಳದ ನಷ್ಟ	70,000
D) ಇತರೇ ಮೂಲಗಳಿಂದ ಆದಾಯ:	
i) ಎಸ್.ಬಿ.ಐ.ನಲ್ಲಿ ಅವಧಿ ಠೇವಣಿ ಮೇಲಿನ ಬಡ್ಡಿ	5,000
ii) ಲಾಟರಿಯಿಂದ ಗೆದ್ದದ್ದು (ಸ್ಥೂಲ)	50,000
iii) ಲಾಟರಿ ಟಿಕೆಟುಗಳ ಖರೀದಿಗಾಗಿ ಮಾಡಿರುವ ವೆಚ್ಚ	5,000



ಕರಾಕರಣ ವರ್ಷ 2014-15ರಿಂದ ಮುಂದುವರಿಸಿಕೊಂಡು ಬಂದಿರುವ ನಷ್ಟಗಳು ಈ ಕೆಳಗಿನಂತಿವೆ:

	ರೂ.
ಹತ್ತಿ ವ್ಯವಹಾರದಿಂದಾದ ನಷ್ಟ	50,000
ಸಟ್ಟಾ ವ್ಯವಹಾರದ ನಷ್ಟ	60,000
ದೀರ್ಘಾವಧಿ ಬಂಡವಾಳದ ನಷ್ಟ	20,000
ಹೊಂದಾಣಿಕೆಯಾಗದ ಸವಕಳಿ	15,000
ಪ್ರಸ್ತುತ ವರ್ಷದ ಸವಕಳಿ	20,000

ಕರಾಕರಣ ವರ್ಷ 2015-16ಕ್ಕೆ ಅವರ ಸ್ಥೂಲ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

11. ಆದಾಯ ವರ್ಷ 2014-15ರಲ್ಲಿ ಸ್ಥೂಲ ಒಟ್ಟು ಆದಾಯ ರೂ. 12 ಲಕ್ಷ ಹೊಂದಿರುವ ಶ್ರೀ ಬಸವರಾಜರವರು ಒದಗಿಸಿರುವ ಈ ಕೆಳಗಿನ ವಿವರಗಳಿಂದ ಕರಾಕರಣ ವರ್ಷ 2015-16ಕ್ಕೆ ಅವರ ಒಟ್ಟು ಆದಾಯವನ್ನು ಲೆಕ್ಕಹಾಕಿರಿ:

- i) ಜೀವ ವಿಮಾ ಕಂತನ್ನು ಪಾವತಿಸಿದ್ದು ರೂ. 30,000 ಆತನ ಜೀವ ಪಾಲಿಸಿಯ ಮೊತ್ತ ರೂ. 2,00,000.
- ii) ವಾಸದ ಮನೆಯನ್ನು ಕಟ್ಟಿಸಲು ಪಡೆದ ಸಾಲವನ್ನು ಮರುಪಾವತಿಸಿದ್ದು ರೂ. 30,000. ಇದರಲ್ಲಿ ರೂ. 10,000ಗಳಷ್ಟು ಬಡ್ಡಿ ಇರುತ್ತದೆ.
- iii) ಅಮಾನ್ಯ ಮಾಡಿದ ಭವಿಷ್ಯ ನಿಧಿಯಲ್ಲಿ ತೊಡಗಿಸಿದ್ದು ರೂ. 15,000.
- iv) ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ತೊಡಗಿಸಿದ್ದು ರೂ. 20,000.
- v) ರಾಷ್ಟ್ರೀಯ ಉಳಿತಾಯ ಪತ್ರ ಮಾಲಿಕೆ viiiರಲ್ಲಿ ಹೂಡಿಕೆ ರೂ. 25,000.
- vi) ತೀವ್ರ ಅಂಗವೈಕಲ್ಯತೆಯಿಂದ ಬಳಲುತ್ತಿರುವ ತನ್ನ ಮಗನ ಪೋಷಣೆಗಾಗಿ ಆತನು ರೂ. 50,000ಗಳನ್ನು ವ್ಯಯಿಸಿದ್ದಾರೆ.
- vii) ಅವರು ತಮ್ಮ ಕುಟುಂಬದ ಆರೋಗ್ಯಕ್ಕಾಗಿ ರೂ. 20,000 ಆರೋಗ್ಯ ವಿಮಾ ಕಂತನ್ನು ಹಾಗೂ ತನ್ನ ಪಾಲಕರ ಆರೋಗ್ಯದ ಮೇಲೆ ರೂ. 20,000ಗಳ ವಿಮಾ ಕಂತನ್ನು ಪಾವತಿಸಿದ್ದಾರೆ.
- viii) ಪ್ರಸ್ತುತ ವರ್ಷದಲ್ಲಿ ಅವರು ಈ ಕೆಳಗಿನ ದೇಣಿಗೆಗಳನ್ನು ನೀಡಿದ್ದಾರೆ:
 - a) ಇಂದಿರಾ ಗಾಂಧಿ ಸ್ಮರಣಾರ್ಥ ಟ್ರಸ್ಟ್‌ಗೆ ನೀಡಿದ್ದು ರೂ. 5,000
 - b) ರಾಷ್ಟ್ರೀಯ ಮಕ್ಕಳ ನಿಧಿಗೆ ನೀಡಿದ್ದು ರೂ. 8,000
 - c) ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ರೂ. 10,000
 - d) ಕುಟುಂಬ ಯೋಜನೆ ಪ್ರೋತ್ಸಾಹಕವಾಗಿ ನಗರಸಭೆಗೆ ನೀಡಿದ ದೇಣಿಗೆ ರೂ. 15,000
 - e) ಅನುಮೋದಿತ ದೇವಸ್ಥಾನದ ರಿಪೇರಿಗಾಗಿ ನೀಡಿದ್ದು ರೂ. 85,000.



12. ಶ್ರೀ ಮಹೇಶ್‌ವರರು ದಿನಾಂಕ 31-3-2015ರಂದು ಕೊನೆಗೊಳ್ಳುವ ಆದಾಯ ವರ್ಷದ ಈ ಕೆಳಗಿನ ವಿವರಗಳನ್ನು ಒದಗಿಸಿದ್ದಾರೆ:

a) ಅವರು ಒಂದು ಖಾಸಗಿ ಅನುದಾನಿತ ಮಹಾವಿದ್ಯಾಲಯದಲ್ಲಿ ಉದ್ಯೋಗಿಯಾಗಿದ್ದಾರೆ. ಪ್ರಸ್ತುತ ವರ್ಷದಲ್ಲಿ ಅವರ ಮೂಲ ವೇತನವು ಪ್ರತಿ ತಿಂಗಳಿಗೆ ರೂ. 30,000ಗಳಾಗಿದೆ. ಅವರು ಪ್ರತಿ ತಿಂಗಳಿಗೆ ರೂ. 8,000ಗಳ ವಾರ್ಷಿಕ ದರ್ಜೆ ವೇತನ ಪಡೆದಿದ್ದಾರೆ. ಅವರು ಮೂಲ ವೇತನ ಮತ್ತು ವಾರ್ಷಿಕ ದರ್ಜೆ ವೇತನದ ಶೇ. 15ರಷ್ಟು ತುಟ್ಟ ಭತ್ಯೆಯನ್ನು ಪಡೆದಿದ್ದಾರೆ. ಅವರು ಮೂಲ ವೇತನ ಮತ್ತು ವಾರ್ಷಿಕ ದರ್ಜೆ ವೇತನದ ಶೇ. 10ರಷ್ಟು ಮನೆ ಬಾಡಿಗೆ ಭತ್ಯೆಯನ್ನು ಪಡೆದಿದ್ದಾರೆ. ಅವರ ವೇತನದಿಂದ ಈ ಕೆಳಗಿನ ಕಡತಗಳನ್ನು ಮಾಡಲಾಗಿದೆ:

i) ದಿನಾಂಕ 1-4-2012ಕ್ಕೂ ಮುಂಚೆ ಹಂಚಿಕೆ ಮಾಡಲಾದ ರೂ. 4,00,000 ಮೌಲ್ಯದ ಪಾಲಿಸಿಯ ಮೇಲೆ ಜೀವ ವಿಮಾ ಕಂತು ರೂ. 24,000.

ii) ವೃತ್ತಿ ತೆರಿಗೆ ಪ್ರತಿ ತಿಂಗಳಿಗೆ ರೂ. 200.

b) ಅವರು ಒಂದೇ ತೆರನಾದ ಎರಡು ಭಾಗಗಳನ್ನು ಹೊಂದಿರುವ ಒಂದು ಮನೆಯ ಮಾಲೀಕರಾಗಿದ್ದಾರೆ. ಮನೆಯ ಒಂದು ಭಾಗವನ್ನು ಅವರು ತಮ್ಮ ಸ್ವಂತ ವಾಸಕ್ಕಾಗಿ ಉಪಯೋಗಿಸಿದ್ದು, ಎರಡನೆಯ ಭಾಗವನ್ನು ಪ್ರತಿ ತಿಂಗಳಿಗೆ ರೂ. 5,000ಗಳಂತೆ ಬಾಡಿಗೆ ನೀಡಿದ್ದಾರೆ. ಆ ಮನೆಯ ನಗರಸಭೆ ಮೌಲ್ಯವು ರೂ. 1,00,000ಗಳಾಗಿದೆ. ಪ್ರಸ್ತುತ ವರ್ಷದಲ್ಲಿ, ಅವರು ಸಂಪೂರ್ಣ ಮನೆಯ ಮೇಲೆ ರೂ. 10,000 ನಗರ ಸಭೆ ತೆರಿಗೆಯನ್ನು ಪಾವತಿಸಿದ್ದಾರೆ. ಪ್ರಸ್ತುತ ಆದಾಯ ವರ್ಷಕ್ಕೆ ಸಂಬಂಧಿಸಿದ ಮನೆಯನ್ನು ಕಟ್ಟಿಸಲು ಪಡೆದ ಸಾಲದ ಮೇಲಿನ ಬಡ್ಡಿಯು ರೂ. 28,000ಗಳಾಗಿದೆ.

c) ಅವರ ಇತರೆ ಮೂಲಗಳಿಂದ ಬಂದ ಆದಾಯಗಳು:

i) ಲಾಟರಿಯಿಂದ ಗೆದ್ದದ್ದು ರೂ. 17,500 (ನಿವ್ವಳ)

ii) ಬ್ಯಾಂಕಿನಲ್ಲಿರುವ ಅವಧಿ ಠೇವಣಿ ಮೇಲಿನ ಬಡ್ಡಿ ರೂ. 6,000 (ಸ್ಥೂಲ)

iii) ಎಕ್ಸ್ ಕಂಪನಿ ನಿ.ನ ಸಾಲಪತ್ರಗಳ ಮೇಲಿನ ಬಡ್ಡಿ ರೂ. 2,700 (ಪಟ್ಟಿಯಲ್ಲಿರುವ)

ಅವರು ಪ್ರಸ್ತುತ ವರ್ಷದಲ್ಲಿ ಈ ಕೆಳಗಿನ ಪಾವತಿಗಳನ್ನು ಮಾಡಿದ್ದಾರೆ:

1) ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ರೂ. 5,000

2) ಅವರ ಮಗನ ಪೂರ್ಣಕಾಲಿಕ ಶಿಕ್ಷಣಕ್ಕಾಗಿ ಮಹಾವಿದ್ಯಾಲಯದ ಬೋಧನಾ ಶುಲ್ಕ ರೂ. 30,000.

ಕರಾಕರಣೆ ವರ್ಷ 2015-16ಕ್ಕೆ ಅವರ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.



13. ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ) :

X, Y ಮತ್ತು Z ರವರು ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿರುವ ಒಂದು ಪಾಲುದಾರಿಕೆ ಸಂಸ್ಥೆಯ ಮೂವರು ಪಾಲುದಾರರಾಗಿದ್ದಾರೆ. 31 ಮಾರ್ಚ್ 2015 ರಂದು ಕೊನೆಗೊಳ್ಳುವ ವರ್ಷದ ಪಾಲುದಾರಿಕೆ ಸಂಸ್ಥೆಯ ಲಾಭ ಹಾಗೂ ನಷ್ಟ ಖಾತೆಯು ಈ ಕೆಳಗಿನಂತಿದೆ :

ಖರೀದಿ	16,00,000	ಮಾರಾಟ	22,16,000
ಸಿಬ್ಬಂದಿ ವೇತನ	2,15,000	XYZ ಕಂ.ನಿ. ನ ಸಾಲಪತ್ರಗಳ	
ಆದಾಯ ತೆರಿಗೆ	20,000	ಮೇಲಿನ ಬಡ್ಡಿ (ಸ್ಥೂಲ)	40,000
ವೆಚ್ಚಗಳು	90,000	ವ್ಯವಹಾರದ ಇತರೆ	
ಪಾಲುದಾರರಿಗೆ ವೇತನ		ಪಾವತಿಗಳು	6,000
X	75,000	ದೀರ್ಘಾವಧಿ ಬಂಡವಾಳ	
Y	50,000	ಗಳಿಕೆಗಳು	1,00,000
Z	85,000	ಅಲ್ಪಾವಧಿ ಬಂಡವಾಳ	
ಬಂಡವಾಳದ ಮೇಲಿನ ಬಡ್ಡಿ		ಗಳಿಕೆಗಳು	50,000
ಶೇ. 14 ರಂತೆ			
X	28,000		
Y	21,000		
Z	35,000		
ಸವಕಳಿ	53,000		
ನಿವ್ವಳ ಲಾಭ	1,40,000		
	24,12,000		24,12,000

ಇತರೇ ಮಾಹಿತಿ :

- ಪಾಲುದಾರಿಕೆ ಸಂಸ್ಥೆಯು ಕಲಂ 184 ಮತ್ತು 40(ಬಿ)ನ ಎಲ್ಲಾ ಷರತ್ತುಗಳನ್ನು ಪಾಲಿಸುತ್ತದೆ.
- ಲಾಭ ಮತ್ತು ನಷ್ಟ ಖಾತೆಗೆ ಖರ್ಚು ಹಾಕಿದ ವೆಚ್ಚಗಳಲ್ಲಿ ರೂ. 15,000 ಗಳಷ್ಟನ್ನು ಅನುಮತಿಸಲಾಗಿಲ್ಲ.
- ನಿಯಮಗಳ ಪ್ರಕಾರ ಅನುಮತಿಸಲ್ಪಟ್ಟ ಸವಕಳಿ ರೂ. 40,000.
- ಹೊಂದಾಣಿಕೆಯಾಗದೆ ಕರಾಕರಣೆ ವರ್ಷ 2014-15 ರಿಂದ ಮುಂದುವರಿಸಿಕೊಂಡು ಬಂದಿರುವ ಅಲ್ಪಾವಧಿ ಬಂಡವಾಳ ನಷ್ಟ ರೂ. 20,000 ಗಳಾಗಿದೆ.
- Y ರವರು ಸಕ್ರಿಯನಲ್ಲದ ಪಾಲುದಾರರಾಗಿದ್ದಾರೆ.

ಕರಾಕರಣೆ ವರ್ಷ 2015-16 ಕ್ಕೆ ಪಾಲುದಾರಿಕೆ ಸಂಸ್ಥೆಯ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

ಪ್ರಕರಣ ಅಧ್ಯಯನ :

ಪಾಲುದಾರಿಕೆ ಸಂಸ್ಥೆಯು 184 ಮತ್ತು 40(ಬಿ)ನ ಷರತ್ತುಗಳನ್ನು ಪಾಲಿಸುವುದಿಲ್ಲವೆಂದು ಊಹಿಸಿ

ಕರಾಕರಣೆ ವರ್ಷ 2015-16 ಕ್ಕೆ ಸಂಸ್ಥೆಯ ಒಟ್ಟು ಆದಾಯವನ್ನು ಲೆಕ್ಕಹಾಕಿರಿ.

(3×15=45)

6426 – F04 – VISC – R – M – 16



VI SEMESTER B.COM. DEGREE EXAMINATION, MAY/JUNE 2016 BUSINESS LAWS (Revised)

Time : 3 Hours]

[Max. Marks : 80

Instruction: Attempt all Sections according to internal choice.

SECTION – A

ವಿಭಾಗ - ಎ

1. Answer any ten of the following :

(10×2=20)

a) Define the term 'Agreement'.

ಒಡಂಬಡಿಕೆಯ ವ್ಯಾಖ್ಯೆ ಕೊಡಿರಿ.

b) What is undue influence ?

ಅನುಚಿತ ಪ್ರಭಾವ ಎಂದರೇನು ?

c) What is executory contract ?

ನೆರವೇರಬೇಕಾದ ಒಪ್ಪಂದ ಎಂದರೇನು ?

d) What do you mean by 'performance of contract' ?

ಒಪ್ಪಂದಗಳ ನೆರವೇರಿಕೆ ಎಂದರೇನು ?

e) Give the meaning of the term 'Quantum Meruit'.

'ಸೇವೆಗೆ ತಕ್ಕ ಪ್ರತಿಫಲ'ದ ಅರ್ಥ ನೀಡಿರಿ.

f) Write the definition of the term 'bailment'.

ನಿಕ್ಷೇಪಣೆಯ ಪದದ ವ್ಯಾಖ್ಯೆ ಬರೆಯಿರಿ.

g) Who is a substitute agent ?

ಬದಲಿ ಕಾರ್ಯಭಾರಿ ಎಂದರೆ ಯಾರು ?

h) What are shares under competition law ?

ಪೈಪೋಟಿ ಕಾನೂನಿನ ಅಡಿ ಶೇರುಗಳೆಂದರೇನು ?

i) Define the term 'unit' as per the competition law.

ಪೈಪೋಟಿ ಕಾನೂನಿನ ಪ್ರಕಾರ 'ಘಟಕ' ಎಂದರೇನು ?

[P.T.O.]



- j) What is 'Appropriate Laboratory' ?
'ಸಕ್ವಮ ಪ್ರಯೋಗಶಾಲೆ' ಎಂದರೇನು ?
- k) What is complaint ?
ದೂರು ಎಂದರೇನು ?
- l) What do you mean by deficiency under COPRA ?
ಗ್ರಾಹಕ ರಕ್ಷಣಾ ಕಾನೂನಿನ ಪ್ರಕಾರ 'ಕೊರತೆ' ಎಂದರೇನು ?

SECTION – B

ವಿಭಾಗ - ಬಿ

Answer any three of the following :

(3×5=15)

2. What is an 'offer' ? State its essentials.
ಪ್ರಸ್ತಾವನೆ ಎಂದರೇನು ? ಅದರ ಅವಶ್ಯಕ ಲಕ್ಷಣಗಳನ್ನು ತಿಳಿಸಿರಿ.
3. Distinguish between contract of indemnity and contract of guarantee.
ನಷ್ಟಪರಿಹಾರ ಒಪ್ಪಂದ ಮತ್ತು ಜಾಮೀನುದಾರಿಕೆ ಒಪ್ಪಂದಗಳಲ್ಲಿಯ ವ್ಯತ್ಯಾಸಗಳನ್ನು ಬರೆಯಿರಿ.
4. Give the examples of 'Quasi Contracts'.
ಸೂಚ್ಯ ಒಪ್ಪಂದದ ವಿವಿಧ ಉದಾಹರಣೆಗಳನ್ನು ತಿಳಿಸಿರಿ.
5. What are the objectives of Competition Law 2002 ?
ಪೈಪೋಟಿ ಕಾಯ್ದೆ, 2002ರ ಧ್ಯೇಯೋದ್ದೇಶಗಳು ಯಾವುವು ?
6. What are the objectives of 'Consumer Protection Act' ?
ಗ್ರಾಹಕ ರಕ್ಷಣಾ ಕಾಯ್ದೆಯ ಧ್ಯೇಯೋದ್ದೇಶಗಳು ಯಾವುವು ?
7. What are the duties of a finder of lost goods ?
ಕಳೆದುಹೋದ ಸರಕುಗಳನ್ನು ಹುಡುಕಿದವನ ಕರ್ತವ್ಯಗಳು ಯಾವುವು ?

SECTION – C

ವಿಭಾಗ - ಸಿ

Question No. 13 is compulsory. Answer any two of the remaining.

(3×15=45)

8. What is contract ? Explain the essentials of a valid contract.
ಒಪ್ಪಂದವೆಂದರೇನು ? ಉರ್ಜಿತ ಒಪ್ಪಂದದ ಅವಶ್ಯಕ ಅಂಶಗಳನ್ನು ವಿವರಿಸಿ.
9. Who is a minor ? Explain the rules relating to agreement with minor.
ಅಪ್ರಾಪ್ತ ವಯಸ್ಸು ಎಂದರೆ ಯಾರು ? ಅವನಿಗೆ ಸಂಬಂಧಿಸಿದ ಒಡಂಬಡಿಕೆ ನಿಯಮಾವಳಿಗಳನ್ನು ವಿವರಿಸಿ.

10. Define bailment. What are the rights and duties of bailor and bailee ?
ನಿಕ್ಷೇಪಣೆ ವ್ಯಾಖ್ಯೆ ನೀಡಿರಿ. ನಿಕ್ಷೇಪಕ ಮತ್ತು ನಿಕ್ಷೇಪಿತನ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಸಿರಿ.
11. Explain the various consumer disputes redressal agencies.
ಗ್ರಾಹಕರ ವ್ಯಾಜ್ಯ ಪರಿಹಾರದ ಕಾರ್ಯಭಾರಿಗಳ ವಿವಿಧ ಪ್ರಕಾರಗಳನ್ನು ವಿವರಿಸಿರಿ.
12. What is contract of agency ? Describe various modes by which an agency may be terminated.
ಕಾರ್ಯಭಾರದ ಒಪ್ಪಂದ ಎಂದರೇನು ? ಅದನ್ನು ಯಾವ ವಿಧಗಳಲ್ಲಿ ಅಂತ್ಯಗೊಳಿಸಬಹುದು ?
ವಿವರಿಸಿರಿ.
13. Case Study (compulsory) :
ಪ್ರಾಯೋಗಿಕ ಪ್ರಶ್ನೆ (ಕಡ್ಡಾಯ) :
- a) A minor obtains a loan of Rs. 5,000 from a money lender for education. She fails to repay the loan. Can the money lender file a suit against the girl to recover the loan amount ?
ಅಪ್ರಾಪ್ತ ವಯಸ್ಕ ಹುಡುಗಿಯೊಬ್ಬಳು ತನ್ನ ಶಿಕ್ಷಣಕ್ಕಾಗಿ ಸಾಹುಕಾರರೊಬ್ಬರಿಂದ ರೂ. 5,000 ಸಾಲ ಪಡೆಯುತ್ತಾಳೆ. ತದನಂತರ ಆ ಸಾಲವನ್ನು ಮರುಪಾವತಿಸುವುದಿಲ್ಲ. ಈ ಕಾರಣಕ್ಕಾಗಿ ಸಾಹುಕಾರನು ಬಾಲಕಿಯ ಮೇಲೆ ಮೊಕದ್ದಮೆ ಹೂಡಿ ಸಾಲದ ಹಣವನ್ನು ವಸೂಲಿ ಮಾಡಬಹುದೇ ?
- b) 'X' agreed to let his musical hall on rental basis to 'Y' from a particular date. But before the given date the music hall was burnt by fire. Can 'Y' file a suit against 'X' for compensation ?
'X' ನು 'Y'ನಿಗೆ ತನ್ನ ಸಂಗೀತ ಗೃಹವನ್ನು ನಿರ್ದಿಷ್ಟ ದಿನಾಂಕದಿಂದ ಬಾಡಿಗೆ ಕೊಡುವುದಾಗಿ ಒಪ್ಪಿಕೊಳ್ಳುತ್ತಾನೆ. ಆದರೆ ಆ ದಿನಾಂಕದ ಮೊದಲೇ ಸಂಗೀತ ಗೃಹವು ಬೆಂಕಿಗೆ ಆಹುತಿಯಾಗುತ್ತದೆ. 'Y'ನು 'X'ನ ವಿರುದ್ಧ ನಷ್ಟ ಪರಿಹಾರಕ್ಕಾಗಿ ದಾವೆ ಹೂಡಬಹುದೇ ?
- c) Karan agrees with Arjun to convert sand into gold by magic. Is the agreement valid as per law ?
ಕರಣನು ಅರ್ಜುನನಿಗೆ ತಾನು ಚಮತ್ಕಾರದಿಂದ ಮರಳನ್ನು ಬಂಗಾರವಾಗಿ ಪರಿವರ್ತಿಸುವೆನೆಂದು ಒಪ್ಪಿಕೊಳ್ಳುತ್ತಾನೆ. ಈ ಒಪ್ಪಂದವು ಕಾನೂನಿನ ರೀತ್ಯ ಊರ್ಜಿತವೇ ?

6431 – F10 – VISC – R – M – 16



SIXTH SEMESTER B.COM. DEGREE EXAMINATION,
MAY/JUNE 2016
MANAGEMENT ACCOUNTING – IV
(Revised)

Time : 3 Hours]

[Max. Marks : 80

Instructions : 1) Attempt the questions according to *internal choice*.
2) Non-programmable calculator may be used.

SECTION – A

1. Answer any ten of the following :

- a) Mention any two advantages of Management Accounting.
- b) Write any two differences between Cost Accounting and Management Accounting.
- c) What is marginal costing ?
- d) What is key factor ?
- e) What is cash flow statement ?
- f) What is schedule of change in working capital ?
- g) Mention any two objectives of fund flow statement.
- h) Write two examples of cash outflow from financial activities.
- i) Write any two uses of cash flow statement.
- j) Calculate the Stock Turnover Ratio – Gross Profit 25%, Sales Rs. 2,00,000, Opening stock Rs. 20,000 and closing stock Rs. 40,000.
- k) Determine BEP in units from following information. Sales Rs. 90 per unit, variable cost Rs. 60 per unit and fixed cost Rs. 6,00,000.
- l) Calculate current assets from the following information current ratio = 3,
current liabilities = Rs. 1,50,000. (10×2=20)

[P.T.O.



SECTION – B

Answer any three of the following :

2. Briefly explain the nature of Management Accounting.
3. From the following statement of Assets and Liabilities of Ratan Ltd., prepare schedule of changes in working capital.

Statement of Assets and Liabilities

Particulars	Note	2014		2015	
		Amount	Total	Amount	Total
I) Equity and Liabilities :					
1) Shareholders fund					
a) Equity share capital	–	4,00,000		4,65,000	
b) Reserves and Surplus Profit and Loss	–	<u>60,000</u>	4,60,000	<u>62,000</u>	5,27,000
2) Non-current liabilities 8% debenture	–		1,00,000		1,20,000
3) Current liabilities					
a) Trade payable creditors	–	3,10,000		3,15,000	
b) Short term provision for taxation	–	<u>20,000</u>	<u>3,30,000</u>	<u>8,000</u>	<u>3,23,000</u>
Total			8,90,000		9,70,000
II) Assets :					
1) Tangible Assets					
Fixed Assets	–		5,50,000		6,10,000

2) Current Assets

a) Inventories :

Stock – 1,30,000 60,000

b) Trade receivable

S' debtors – 1,80,000 2,30,000

c) Cash and cash

equivalents cash – 30,000 3,40,000 70,000 3,60,000

Total **8,90,000** **9,70,000**

4. From the following information calculate cash from operations :

	Year ending 2014 Rs.	Year ending 2015 Rs.
Profit and Loss (Cr.)	80,000	1,00,000
Debtors	40,000	52,000
Bills receivable	40,000	24,000
Prepaid expenses	6,000	7,600
Goodwill	40,000	28,000
Depreciation	64,000	80,000
Creditors	40,000	60,000

5. From the following particulars calculate

a) Fixed cost

b) P/v ratio

Year	Sales (Rs.)	Profit (Rs.)
2014	40 lakhs	4 lakhs
2015	50 lakhs	6 lakhs



6. Ascertain creditors Turnover Ratio and Debt Payment Period from the following information :

	Rs.
Total purchases	2,30,000
Cash purchases	30,000
Opening balance of creditors	20,000
Opening balance of bills payable	10,000
Closing balance of creditors	40,000
Closing balance of bills payable	30,000

7. Following transactions are given by Raju Ltd.

- 1) Dividend paid
- 2) Dividend received on shares
- 3) Equipment sold
- 4) Purchased land
- 5) Wages paid to workers
- 6) Long term bonds issued
- 7) Purchased investments
- 8) Repayment of bank loan
- 9) Received cash from customers
- 10) Issued bonus shares.

You classify the above transactions into :

- a) Operating
- b) Investing
- c) Financing
- d) And others.

(3x5=15)

SECTION – C

Answer **any three** of the following including question 13 which is **compulsory**.

- 8. Explain the functions and limitation of Management Accounting.
- 9. Given the following information :

	Rs.
Units sold	5,00,000
Fixed cost	7,50,000
Variable cost per unit	2
Selling price per unit	5

You are require to determine :

- i) Break-even-point in units and value
 - ii) The sales needed for a profit Rs. 6,00,000 in units and value
 - iii) Margin of safety if profit available Rs. 6,00,000
 - iv) The profit if 400000 units are sold at Rs. 6 per unit.
10. Ravi Ltd. has a plant which produces two types of products namely X and Y. Following information is given to you for each unit of product :

Particulars	Product 'X'	Product 'Y'
	Rs.	Rs.
Raw materials (2 kgs)	12	–
Raw materials (3 kgs)	–	18
Wages	4	4
Selling price	30	40

Variable overhead 100% of direct wages.

Fixed cost Rs. 1,20,000

- Calculate p/v ratio of each product.
- State which product is preferable if material is in short supply.
- State which of the following sales mix will you recommend.

	Product X	Product Y
Sale Mix I	14000 units	6000 units
Sale Mix II	10000 units	10000 units
Sales Mix III	8000 units	12000 units

11. From the following statement of Assets and Liabilities of Prabha Ltd. Hubli, prepare fund flow statement.

Statement of Assets and Liabilities

Particulars	Note	2014		2015	
		Amount	Total	Amount	Total
I) Equity and Liabilities :					
1) Shareholders funds					
a) Share capital	1	2,00,000		2,50,000	
b) Reserves and surplus	2	<u>80,000</u>	2,80,000	<u>92,000</u>	3,42,000
2) Current Liabilities					
a) Short term loans	3	70,000		5,000	
b) Trade payables	4	<u>80,000</u>	<u>1,50,000</u>	<u>65,000</u>	<u>70,000</u>
Total			4,30,000		4,12,000
II) Assets :					
1) Non-current Assets					
Fixed Assets					
i) Tangible Assets	5		2,50,000		2,64,000

2) Current Assets

i) Inventories	6	1,00,000		74,000	
ii) Trade receivable	7	75,000		64,000	
iii) Cash and cash equivalents	8	<u>5,000</u>	<u>1,80,000</u>	<u>10,000</u>	<u>1,48,000</u>
Total			4,30,000		4,12,000

Notes to Accounts

		2014 (Rs.)	2015 (Rs.)
Note – 1	Share Capital	2,00,000	2,50,000
Note – 2	Reserve and Surplus		
	General Reserve	50,000	60,000
	Profit and Loss	<u>30,000</u>	<u>32,000</u>
		<u>80,000</u>	<u>92,000</u>
Note – 3	Short term Loans		
	Bank overdraft	70,000	5,000
Note – 4	Trade payables		
	S' Creditors	50,000	40,000
	Bills Payable	<u>30,000</u>	<u>25,000</u>
		80,000	65,000
Note – 5	Tangible Assets		
	Plant and Machinery	1,50,000	1,74,000
	Land and Building	<u>1,00,000</u>	<u>90,000</u>
		2,50,000	2,64,000
Note – 6	Inventories Stock	1,00,000	74,000



Note – 7	Trade Receivables		
	Debtors	50,000	40,000
	Bills Receivables	<u>25,000</u>	<u>24,000</u>
		<u>75,000</u>	<u>64,000</u>
Note – 8	Cash and cash equivalents cash	5,000	10,000

Additional information :

- Depreciation was written off on plant in 2015 Rs. 14,000
- Dividend of Rs. 20,000 was paid during the year 2015
- Rs. 10,000 was transferred to General Reserve.

12. Following is the statement of Assets and Liabilities of Tara Ltd. as on 31 Dec. 2014 and 2015 :

Statement of Assets and Liabilities

Particulars	Note	2014		2015	
		Amount	Total	Amount	Total
I) Equity and Liabilities :					
1) Shareholders fund					
a) Share capital	1	3,00,000		3,20,000	
b) Reserves and surplus	2	<u>40,000</u>	3,40,000	<u>50,000</u>	3,70,000
2) Non-current liabilities Long term borrowings	3		50,000		30,000
3) Current Liabilities					
Trade payable	4		<u>44,000</u>		<u>55,000</u>
Total			4,34,000		4,55,000

II) Assets :

1) Non-current Assets

Tangible Fixed

Assets	5	80,000		1,20,000
--------	---	--------	--	----------

Intangible Fixed

Assets	6	<u>40,000</u>	1,20,000	<u>20,000</u>	1,40,000
--------	---	---------------	----------	---------------	----------

2) Current Assets

i) Inventories	7	2,00,000		1,80,000
----------------	---	----------	--	----------

ii) Trade receivables	8	60,000		70,000
-----------------------	---	--------	--	--------

iii) Cash and cash

equivalents cash	9	<u>54,000</u>	<u>3,14,000</u>	<u>65,000</u>	<u>3,15,000</u>
------------------	---	---------------	-----------------	---------------	-----------------

Total

	4,34,000		4,55,000
--	-----------------	--	-----------------

Notes to Accounts

		2014 (Rs.)	2015 (Rs.)
Note – 1	Share Capital	<u>3,00,000</u>	<u>3,20,000</u>
		<u>3,00,000</u>	<u>3,20,000</u>
Note – 2	Reserve and Surplus		
	Profit and Loss	<u>40,000</u>	<u>50,000</u>
		<u>40,000</u>	<u>50,000</u>
Note – 3	Long term borrowings		
	8% debentures	<u>50,000</u>	<u>30,000</u>
		<u>50,000</u>	<u>30,000</u>
Note – 4	Trade payable		
	Creditors	40,000	50,000
	B/P	4,000	5,000
		<u>44,000</u>	<u>55,000</u>
Note – 5	Tangible Fixed Assets		
	Land and Buildings	<u>80,000</u>	<u>1,20,000</u>
Note – 6	Intangible Fixed Assets		
	Goodwill	<u>40,000</u>	<u>20,000</u>

Note – 7	Inventories		
	Stock	<u>2,00,000</u>	<u>1,80,000</u>
Note – 8	Trade receivables		
	Debtors	50,000	48,000
	B/R	<u>10,000</u>	<u>22,000</u>
		<u>60,000</u>	<u>70,000</u>
Note – 9	Cash and cash equivalents		
	cash at bank	<u>54,000</u>	<u>65,000</u>

Additional information :

- Dividend paid during 2015 was Rs. 20,000
- Land purchased was Rs. 40,000
- Goodwill written off Rs. 20,000
- Debentures of Rs. 20,000 were redeemed during the Year 2015.

Prepare Cash Flow Statement.

13. Case study (Compulsory) :

Following is the statement of Assets and Liabilities of Geeta Ltd. as on 31st March 2016 is given below :

Statement of Assets and Liabilities

Particulars	Note	Amount	Amount
I) Equity and Liabilities :			
1) Shareholder funds			
a) Share capital	1	3,50,000	
b) Reserves and surplus	2	<u>5,00,000</u>	8,50,000
2) Non-current assets			
Secured Loan (Long term borrowings)	3		2,00,000



3) Current Liabilities

Trade payable	4	2,70,000	
Short term provisions	5	<u>4,05,000</u>	<u>6,75,000</u>
Total			17,25,000

II) Assets

1) Non-current Assets

Tangible Assets	6		6,00,000
-----------------	---	--	----------

2) Current Assets

Inventories	7	2,70,000	
Trade receivables	8	4,00,000	
Cash and cash equivalents	9	3,95,000	
Short term loans and advances	10	<u>60,000</u>	<u>11,25,000</u>
Total			17,25,000

Notes to Accounts

		Rs.
Note – 1	Share capital	
	Equity share capital	2,50,000
	Preference share capital	<u>1,00,000</u>
		3,50,000
Note – 2	Reserves and Surplus	
	Reserve fund	<u>5,00,000</u>
Note – 3	Long term borrowings	
	Secured loan	<u>2,00,000</u>
Note – 4	Trade payable	
	Creditors	<u>2,70,000</u>



Note – 5	Short term provisions	
	Provision for taxation	<u>4,05,000</u>
Note – 6	Tangible fixed assets	<u>6,00,000</u>
Note – 7	Inventories	
	stock	2,70,000
Note – 8	Trade receivable	
	Debtors	<u>4,00,000</u>
Note – 9	Cash and cash equivalents	
	Bank	<u>3,95,000</u>
Note – 10	Short term loans and advances	
	Advance income tax	<u>60,000</u>

Other information :

- 1) Total sales during the year to Rs. 38,88,000 (including cash sales Rs. 2,88,000)
- 2) The gross profit earned is 25% on sales.
- 3) Stock on 31-3-2015 was Rs. 2,16,000.
- 4) Assume 360 working days from the year.

Questions :

- 1) Calculate :
 - a) Liquid ratio
 - b) Proprietary ratio
 - c) Stock turnover ratio
 - d) Capital gearing ratio
 - e) Debtors turnover ratio
- 2) Comment on the liquidity position.

(3×15=45)



ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಯಂತೆ ಪ್ರಶ್ನೆಗಳಿಗೆ ಉತ್ತರಿಸಿರಿ.
2) ನಾನ್-ಪ್ರೋಗ್ರಾಮೇಬಲ್ ಕ್ಯಾಲ್ಕುಲೇಟರ್ ಉಪಯೋಗಿಸಬಹುದು.

ವಿಭಾಗ - ಅ

1. ಬೇಕಾದ ಹತ್ತಕ್ಕೆ ಉತ್ತರಿಸಿ :

- ನಿರ್ವಹಣಾ ಲೆಕ್ಕಶಾಸ್ತ್ರದ ಎರಡು ಲಾಭಗಳನ್ನು ತಿಳಿಸಿರಿ.
- ವೆಚ್ಚ ಲೆಕ್ಕಶಾಸ್ತ್ರ ಮತ್ತು ನಿರ್ವಹಣಾ ಲೆಕ್ಕಶಾಸ್ತ್ರದ ಯಾವುದೇ ಎರಡು ವ್ಯತ್ಯಾಸಗಳನ್ನು ಬರೆಯಿರಿ.
- ಅಂಚಿನ ವೆಚ್ಚ ಎಂದರೇನು ?
- ಪ್ರಮುಖ ಅಂಶ ಎಂದರೇನು ?
- ನಗದು ಚಲನ ಪಟ್ಟಿ ಎಂದರೇನು ?
- ದುಡಿಯುವ ಬಂಡವಾಳದ ಬದಲಾವಣೆಯ ಪಟ್ಟಿ ಎಂದರೇನು ?
- ನಿಧಿ ಚಲನಾ ಪಟ್ಟಿಯ ಯಾವುದಾದರೂ ಎರಡು ಉದ್ದೇಶಗಳನ್ನು ಹೇಳಿರಿ.
- ಹಣಕಾಸು ಪೂರೈಕೆ ಚಟುವಟಿಕೆಗಳಿಂದಾಗುವ ನಗದು ಹೊರಹರಿವಿನ ಎರಡು ಉದಾಹರಣೆಗಳನ್ನು ಬರೆಯಿರಿ.
- ನಗದು ಚಲನ ಪಟ್ಟಿಗಳ ಎರಡು ಉಪಯೋಗಗಳನ್ನು ತಿಳಿಸಿರಿ.
- ದಾಸ್ತಾನು ಪರಿಭ್ರಮಣ ಅನುಪಾತ ಕಂಡು ಹಿಡಿಯಿರಿ - ವ್ಯಾಪಾರಿ ಲಾಭ ಶೇ. 25, ಮಾರಾಟ ರೂ. 2,00,000, ಆರಂಭದ ಶಿಲ್ಕು ರೂ. 20,000, ಅಂತಿಮ ಶಿಲ್ಕು ರೂ. 40,000.
- ಕೆಳಗಿನ ಮಾಹಿತಿಯಿಂದ BEP ಯನ್ನು ಘಟಕಗಳಲ್ಲಿ ಕಂಡುಹಿಡಿಯಿರಿ :
ವಿಕ್ರಯ ಪ್ರತಿ ಘಟಕಕ್ಕೆ ರೂ. 90, ಸ್ಥಿತ್ಯಂತರ ವೆಚ್ಚ ಪ್ರತಿ ಘಟಕಕ್ಕೆ ರೂ. 60, ಸ್ಥಿರ ವೆಚ್ಚ ರೂ. 6,00,000.
- ಈ ಕೆಳಗಿನ ಮಾಹಿತಿಯಿಂದ ಚಾಲ್ತಿ ಆಸ್ತಿಗಳ ಮೊತ್ತವನ್ನು ಕಂಡುಹಿಡಿಯಿರಿ. ಚಾಲ್ತಿ ಅನುಪಾತ = 3, ಚಾಲ್ತಿ ಹೊಣೆಗಾರಿಕೆ ರೂ. 1,50,000. (10×2=20)



ವಿಭಾಗ - ಬ

ಬೇಕಾದ ಮೂರಕ್ಕೆ ಉತ್ತರಿಸಿರಿ:

2. ನಿರ್ವಹಣಾ ಲೆಕ್ಕಶಾಸ್ತ್ರದ ಸ್ವರೂಪವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
3. ಈ ಕೆಳಗಿನ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ ಆಧರಿಸಿ ದುಡಿಯುವ ಬಂಡವಾಳದ ಬದಲಾವಣೆಯನ್ನು ತೋರಿಸುವ ಪಟ್ಟಿಯನ್ನು ತಯಾರಿಸಿರಿ, ರತನ್ ಕಂಪನಿಯ ಆಸ್ತಿ ಹೊಣೆಗಾರಿಕೆ ಪಟ್ಟಿ

ವಿವರಣೆಗಳು	ಆಸ್ತಿ ಮತ್ತು ಹೊಣೆಗಾರಿಕಾ ಪಟ್ಟಿ		2014		2015	
	ಟಿಪ್ಪಣಿ	ಮೊತ್ತ	ಒಟ್ಟು	ಮೊತ್ತ	ಒಟ್ಟು	
I) ಸಾಮಾನ್ಯ ಮತ್ತು ಹೊಣೆಗಾರಿಕೆ :						
1) ಶೇರುದಾರರ ನಿಧಿ						
a) ಸಾಮಾನ್ಯ ಶೇರು ಬಂಡವಾಳ	—	4,00,000		4,65,000		
b) ಕಾಯ್ದಿರಿಸಿದ್ದು ಮತ್ತು ಮಿಗತೆ ಲಾಭ ಮತ್ತು ನಷ್ಟ	—	<u>60,000</u>	4,60,000	<u>62,000</u>	5,27,000	
2) ಚಾಲ್ತಿ ಇಲ್ಲದ ಹೊಣೆಗಾರಿಕೆ						
8% ಡಿಬೆಂಚರ್‌ಗಳು	—		1,00,000		1,20,000	
3) ಚಾಲ್ತಿ ಹೊಣೆಗಾರಿಕೆ						
a) ವ್ಯಾಪಾರಿ ಪಾವತಿಗಳು ಸಾಲಿಗರು	—	3,10,000		3,15,000		
b) ಅಲ್ಪಾವಧಿ ಮೀಸಲುಗಳು ತೆರಿಗೆ ಮೀಸಲು ಒಟ್ಟು	—	<u>20,000</u>	<u>3,30,000</u>	<u>8,000</u>	<u>3,23,000</u>	
			8,90,000		9,70,000	
II) ಆಸ್ತಿಗಳು :						
1) ಗೋಚರ ಆಸ್ತಿಗಳು						
ಸ್ಥಿರ ಆಸ್ತಿಗಳು	—		5,50,000		6,10,000	

2) ಜಾರ್ಜಿ ಆಸ್ತಿಗಳು

a) ದಾಸ್ತಾನುಗಳು

(ಸರಕು) – 1,30,000 60,000

b) ವ್ಯಾಪಾರಿ ಸ್ವೀಕೃತಿಗಳು

ಸಾಲಗಾರರು – 1,80,000 2,30,000

c) ನಗದು ಮತ್ತು ನಗದು

ಸುಮಾನ ಅಂಶಗಳು

ನಗದು – 30,000 3,40,000 70,000 3,60,000

ಒಟ್ಟು

8,90,000

9,70,000

4. ವ್ಯವಹಾರದ ನಗದು ಚಲನೆಯನ್ನು ಈ ಕೆಳಗಿನ ಮಾಹಿತಿ ಆಧರಿಸಿ ಕಂಡುಹಿಡಿಯಿರಿ.

ಕೊನೆಗೊಂಡ ವರ್ಷ ಕೊನೆಗೊಂಡ ವರ್ಷ

2014

2015

ರೂ.

ರೂ.

ಲಾಭಹಾನಿ ಖಾತೆ (Cr.)

80,000

1,00,000

ಸಾಲಗಾರರು

40,000

52,000

ಬರತಕ್ಕ ಹುಂಡಿಗಳು

40,000

24,000

ಮುಂಗಡ ವೆಚ್ಚಗಳು

6,000

7,600

ಸುನಾಮ

40,000

28,000

ಸವಕಳಿ

64,000

80,000

ಸಾಹುಕಾರರು

40,000

60,000

5. ಕೆಳಗೆ ಕೊಟ್ಟ ಮಾಹಿತಿಯಿಂದ

a) ಸ್ಥಿರ ವೆಚ್ಚಹಾಗೂ

ವರ್ಷ

ಮಾರಾಟ

ರೂ.

2014

40 ಲಕ್ಷಗಳು

2015

50 ಲಕ್ಷಗಳು

b) ಲಾಭಮಾರಾಟ ಅನುಪಾತವನ್ನು ಕಂಡು ಹಿಡಿಯಿರಿ

ಲಾಭ

ರೂ.

4 ಲಕ್ಷಗಳು

6 ಲಕ್ಷಗಳು



6. ಈ ಕೆಳಗಿನ ಮಾಹಿತಿಗಳಿಂದ ಸಾಲ ನೀಡಿದವರ ಆವರ್ತನ ಅನುಪಾತ ಮತ್ತು ಸಾಲ ಹಿಂದಿರುಗಿಸುವ ಅವಧಿ ಇವುಗಳನ್ನು ಕಂಡುಹಿಡಿಯಿರಿ.

	ರೂ.
ಒಟ್ಟು ಖರೀದಿ	2,30,000
ನಗದು ಖರೀದಿ	30,000
ಸಾಲ ನೀಡಿದವರ ಆರಂಭಿಕ ಮೊತ್ತ	20,000
ಕೊಡತಕ್ಕ ಹುಂಡಿಯ ಆರಂಭಿಕ ಮೊತ್ತ	10,000
ಸಾಲ ನೀಡಿದವರ ಅಭ್ಯರು ಮೊತ್ತ	40,000
ಕೊಡತಕ್ಕ ಹುಂಡಿಯ ಅಭ್ಯರು ಮೊತ್ತ	30,000

7. ಈ ಕೆಳಗಿನ ವ್ಯವಹಾರಗಳು ರಾಜು ನಿಯಮಿತಕ್ಕೆ ಸಂಬಂಧಿಸಿದ್ದು

- 1) ಪಾವತಿಸಿದ ಡಿವಿಡೆಂಡು
 - 2) ಶೇರುಗಳ ಮೇಲೆ ಬಂದ ಡಿವಿಡೆಂಡು
 - 3) ಉಪಕರಣ ಮಾರಾಟ ಮಾಡಿದ್ದು
 - 4) ಭೂಮಿ ಖರೀದಿಸಿದ್ದು
 - 5) ಕೂಲಿಕಾರರಿಗೆ ಕೂಲಿ ಕೊಟ್ಟಿದ್ದು
 - 6) ದೀರ್ಘಾವಧಿ ಬಾಂಡುಗಳನ್ನು ಬಿಡುಗಡೆ ಮಾಡಿದ್ದು
 - 7) ಗುಂತಾಯಿಸಿದವುಗಳನ್ನು ಖರೀದಿಸಿದ್ದು
 - 8) ಬ್ಯಾಂಕ್ ಸಾಲ ಮರುಪಾವತಿಸಿದ್ದು
 - 9) ಗ್ರಾಹಕರಿಂದ ಸ್ವೀಕರಿಸಿದ ನಗದು
 - 10) ಬಿಡುಗಡೆ ಮಾಡಿದ ಬೋನಸ್ ಶೇರುಗಳು.
- ಮೇಲಿನ ವ್ಯವಹಾರಗಳನ್ನು
- a) ಕಾರ್ಯಚಟುವಟಿಕೆಗಳು
 - b) ಗುಂತಾಯಿಸಿದವುಗಳು
 - c) ಹಣಕಾಸಿನ ಚಟುವಟಿಕೆಗಳು ಹಾಗೂ
 - d) ಇತರ ಚಟುವಟಿಕೆಗಳು ಹೀಗೆ ವರ್ಗೀಕರಿಸಿರಿ.

(3×5=15)

ವಿಭಾಗ - ಕ

ಪ್ರಶ್ನೆ 13ನ್ನು ಒಳಗೊಂಡು ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ 13ನ್ನು ಕಡ್ಡಾಯವಾಗಿ ಉತ್ತರಿಸಬೇಕು.

8. ನಿರ್ವಹಣಾ ಲೆಕ್ಕಶಾಸ್ತ್ರದ ಕಾರ್ಯಗಳು ಹಾಗೂ ಅದರ ಮಿತಿಗಳನ್ನು ವಿವರಿಸಿರಿ.

9. ಕೆಳಗಿನ ಮಾಹಿತಿ ಕೊಟ್ಟಾಗ:

ರೂ.

ಮಾರಾಟವಾದ ಯುನಿಟುಗಳು 5,00,000

ಸ್ಥಿರ ವೆಚ್ಚಗಳು 7,50,000

ಬದಲಾವಣೆ ಹೊಂದುವ ವೆಚ್ಚಗಳು ರೂ. 2 ಪ್ರತಿ ಯುನಿಟಿಗೆ

ಮಾರಾಟ ದರ ರೂ. 5 ಪ್ರತಿ ಯುನಿಟಿಗೆ

ನೀವು ನಿರ್ಧರಿಸಬೇಕಾಗಿದ್ದು:

i) ಸಮಪಾತಳಿ ಬಿಂದು - ಯುನಿಟು ಹಾಗೂ ಮೌಲ್ಯಗಳಲ್ಲಿ

ii) ರೂ. 6,00,000 ಲಾಭಗಳಿಸಲು ಅವಶ್ಯವಿರುವ ಮಾರಾಟ - ಯುನಿಟು ಹಾಗೂ ಮೌಲ್ಯಗಳಲ್ಲಿ

iii) ರೂ. 6,00,000 ಲಾಭಗಳಿಸುತ್ತಿದ್ದರೆ ಅದಕ್ಕಿರುವ ಸುರಕ್ಷಿತ ಬಿಂದು

iv) 400000 ಯುನಿಟುಗಳ ಪ್ರತಿ ಯುನಿಟಿಗೆ ರೂ. 6 ರಂತೆ ಮಾರಾಟವಾದಲ್ಲಿ ಆಗುವ ಲಾಭ.

10. ರವಿ ನಿಯಮಿತದ ಸಾವರದಲ್ಲಿ X ಮತ್ತು Y ಎಂಬ ಎರಡು ವಸ್ತುಗಳು ಉತ್ಪಾದನೆಗೊಳ್ಳುತ್ತವೆ ಅವುಗಳಿಗೆ ಸಂಬಂಧಪಟ್ಟಂತೆ ಈ ಕೆಳಗಿನ ಮಾಹಿತಿ ನೀಡಲಾಗಿದೆ. (ಪ್ರತಿಯೊಂದು ವಸ್ತುವಿನ ಒಂದು ಯುನಿಟಿಗೆ).

ವಿವರಗಳು	'X' ವಸ್ತುಗಳು	'Y' ವಸ್ತುಗಳು
	ರೂ.	ರೂ.
ಕಚ್ಚಾ ವಸ್ತುಗಳು (2 ಕಿ.ಗ್ರಾಂ.)	12	—
ಕಚ್ಚಾ ವಸ್ತುಗಳು (3 ಕಿ.ಗ್ರಾಂ.)	—	18
ಕೂಲಿ	4	4
ಮಾರಾಟದ ಬೆಲೆ	30	40
ಬದಲಾಗುವ ವೆಚ್ಚಗಳು ನೇರ ಕೂಲಿಯ ಶೇ. 100ರಷ್ಟು		
ಸ್ಥಿರ ವೆಚ್ಚ ರೂ. 1,20,000		



ಕಂಡು ಹಿಡಿಯಿರಿ :

- ಪ್ರತಿ ವಸ್ತುವಿನ ಲಾಭ ಮಾರಾಟದ ಅನುಪಾತ.
- ಒಂದು ವೇಳೆ ಕಚ್ಚಾ ಸಾಮಗ್ರಿಗಳ ಕೊರತೆ ಇದ್ದಲ್ಲಿ ಯಾವ ವಸ್ತು ಉತ್ಪಾದನೆಗೆ ಆಸಕ್ತಿ ತೋರುವಿರಿ.
- ಕೆಳಗಿನ ಯಾವ ಮಾರಾಟ ಮಿಶ್ರಣ ಮಾರಾಟ ಮಾಡಲು ಶಿಫಾರಸ್ಸು ಮಾಡುವಿರಿ.

	X ವಸ್ತುಗಳು	Y ವಸ್ತುಗಳು
ಮಾರಾಟ ಮಿಶ್ರಣ I	14000 ಯುನಿಟ್‌ಗಳು	6000 ಯುನಿಟ್‌ಗಳು
ಮಾರಾಟ ಮಿಶ್ರಣ II	10000 ಯುನಿಟ್‌ಗಳು	10000 ಯುನಿಟ್‌ಗಳು
ಮಾರಾಟ ಮಿಶ್ರಣ III	8000 ಯುನಿಟ್‌ಗಳು	12000 ಯುನಿಟ್‌ಗಳು

11. ಪ್ರಭಾ ಕಂಪನಿ ನಿಯಮಿತ ಹುಬ್ಬಳ್ಳಿ ಇವರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯನ್ನು ಈ ಕೆಳಗಿನಂತೆ ನೀಡಲಾಗಿದೆ.

ವಿವರಗಳು	ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ				
	ಟಿಪ್ಪಣಿ	2014		2015	
		ಮೊತ್ತ	ಒಟ್ಟು	ಮೊತ್ತ	ಒಟ್ಟು
I) ಸಾಮಾನ್ಯ ಮತ್ತು ಹೊಣೆಗಾರಿಕೆ :					
1) ಶೇರುದಾರರ ನಿಧಿಗಳು					
a) ಶೇರು ಬಂಡವಾಳ	1	2,00,000		2,50,000	
b) ಮೀಸಲು ನಿಧಿ ಹಾಗೂ ಉಳಿಕೆಗಳು	2	<u>80,000</u>	2,80,000	<u>92,000</u>	3,42,000
2) ಚಾಲ್ತಿ ಹೊಣೆಗಾರಿಕೆಗಳು					
a) ಅಲ್ಪಾವಧಿ ಸಾಲಗಳು	3	70,000		5,000	
b) ವ್ಯಾಪಾರಿ ಪಾವತಿಗಳು	4	<u>80,000</u>	<u>1,50,000</u>	<u>65,000</u>	<u>70,000</u>
ಒಟ್ಟು			4,30,000		4,12,000
II) ಆಸ್ತಿಗಳು :					
1) ಚಾಲ್ತಿ ಇಲ್ಲದ ಆಸ್ತಿಗಳು					
ಸ್ಥಿರ ಆಸ್ತಿಗಳು					
i) ಗೋಚರ ಆಸ್ತಿಗಳು	5		2,50,000		2,64,000

2) ಚಾಲ್ತಿ ಆಸ್ತಿಗಳು

i) ದಾಸ್ತಾನುಗಳು	6	1,00,000		74,000	
ii) ವ್ಯಾಪಾರಿ ಸ್ವೀಕೃತಿಗಳು	7	75,000		64,000	
iii) ನಗದು ಮತ್ತು ನಗದು ಸಮಾನ ಅಂಶಗಳು	8	<u>5,000</u>	<u>1,80,000</u>	<u>10,000</u>	<u>1,48,000</u>
ಒಟ್ಟು			4,30,000		4,12,000

ಖಾತೆಗಳಿಗೆ ಟಿಪ್ಪಣಿಗಳು

		2014 (ರೂ.)	2015 (ರೂ.)
ಟಿಪ್ಪಣಿ - 1	ಶೇರು ಬಂಡವಾಳ	2,00,000	2,50,000
ಟಿಪ್ಪಣಿ - 2	ಮೀಸಲು ನಿಧಿ ಹಾಗೂ ಉಳಿತಾಯಗಳು		
	ಸಾಮಾನ್ಯ ನಿಧಿ	50,000	60,000
	ಲಾಭ ಮತ್ತು ನಷ್ಟ ಖಾತೆ	<u>30,000</u>	<u>32,000</u>
		<u>80,000</u>	<u>92,000</u>
ಟಿಪ್ಪಣಿ - 3	ಅಲ್ಪಾವಧಿ ಸಾಲಗಳು		
	ಬ್ಯಾಂಕ್ ಓವರ್ ಡ್ರಾಫ್ಟ್	70,000	5,000
ಟಿಪ್ಪಣಿ - 4	ವ್ಯಾಪಾರಿ ಪಾವತಿಗಳು		
	ಸಾಲಿಗರು	50,000	40,000
	ಕೊಡಬೇಕಾದ ಹುಂಡಿಗಳು	<u>30,000</u>	<u>25,000</u>
		80,000	65,000
ಟಿಪ್ಪಣಿ - 5	ಗೋಚರ ಆಸ್ತಿಗಳು		
	ಸ್ಥಾವರ ಮತ್ತು ಯಂತ್ರೋಪಕರಣಗಳು	1,50,000	1,74,000
	ಭೂಮಿ ಮತ್ತು ಕಟ್ಟಡ	<u>1,00,000</u>	<u>90,000</u>
		2,50,000	2,64,000
ಟಿಪ್ಪಣಿ - 6	ದಾಸ್ತಾನುಗಳು		
	ಸರಕು ದಾಸ್ತಾನು	1,00,000	74,000



ಟಿಪ್ಪಣಿ - 7	ವ್ಯಾಪಾರಿ ಸ್ವೀಕೃತಿಗಳು		
	ಸಾಲಗಾರರು	50,000	40,000
	ಬರತಕ್ಕ ಹುಂಡಿಗಳು	25,000	24,000
		<u>75,000</u>	<u>64,000</u>
ಟಿಪ್ಪಣಿ - 8	ನಗದು ಮತ್ತು ನಗದು		
	ಸಮಾನಾಂಶಗಳು ನಗದು	5,000	10,000

ಹೆಚ್ಚುವರಿ ಮಾಹಿತಿ :

a) ಯಂತ್ರೋಪಕರಣದ ಮೇಲೆ 2015ರಲ್ಲಿ ಸವಕಳಿ ತೆಗೆದಿದ್ದು ರೂ. 14,000

b) ಲಾಭಾಂಶವನ್ನು 2015ರಲ್ಲಿ ನೀಡಿದ್ದು ರೂ. 20,000

c) ಕಾಯಿಲ್ದಟ್ಟ ನಿಧಿಗೆ ರೂ. 10,000ವನ್ನು ವರ್ಗಾಯಿಸಲಾಗಿದೆ.

ಈ ಮಾಹಿತಿಗಳಿಂದ ನಿಧಿ ಚಲನಾ ಪಟ್ಟಿಯನ್ನು ತಯಾರಿಸಿರಿ.

12. ತಾರಾ ನಿಯಮಿತ 31 ಡಿಸೆಂಬರ್ 2014 ಹಾಗೂ 2015 ರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯನ್ನು ಕೆಳಗಿನಂತೆ ನೀಡಲಾಗಿದೆ.

ವಿವರಗಳು	ಟಿಪ್ಪಣಿ	ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ			
		2014		2015	
		ಮೊತ್ತ	ಒಟ್ಟು	ಮೊತ್ತ	ಒಟ್ಟು
I) ಸಾಮಾನ್ಯ ಮತ್ತು ಹೊಣೆಗಾರಿಕೆಗಳು:					
1) ಶೇರುದಾರರರ ನಿಧಿಗಳು					
a) ಶೇರು	1	3,00,000		3,20,000	
ಬಂಡವಾಳ					
b) ಮೀಸಲು ನಿಧಿ					
ಹಾಗೂ ಉಳಿಕೆಗಳು	2	<u>40,000</u>	3,40,000	<u>50,000</u>	3,70,000
2) ಚಾಲ್ತಿ ಇಲ್ಲದ ಹೊಣೆಗಾರಿಕೆಗಳು					
ದೀರ್ಘಾವಧಿ ಸಾಲಗಳು	3		50,000		30,000
3) ಚಾಲ್ತಿ ಹೊಣೆಗಾರಿಕೆಗಳು					
ವ್ಯಾಪಾರಿ ಪಾವತಿಗಳು	4		<u>44,000</u>		<u>55,000</u>
ಒಟ್ಟು			4,34,000		4,55,000

II) ಆಸ್ತಿಗಳು :

1) ಚಾಲ್ತಿ ಇಲ್ಲದ ಆಸ್ತಿಗಳು

ಸ್ಥಿರ ಆಸ್ತಿಗಳು, ಗೋಚರ

ಆಸ್ತಿಗಳು

5 80,000

1,20,000

ಗೋಚರವಿಲ್ಲದ ಸ್ಥಿರ

ಆಸ್ತಿಗಳು

6 40,000

1,20,000

20,000 1,40,000

2) ಚಾಲ್ತಿ ಆಸ್ತಿಗಳು

i) ದಾಸ್ತಾನುಗಳು

7 2,00,000

1,80,000

ii) ವ್ಯಾಪಾರಿ ಸ್ವೀಕೃತಿಗಳು

8 60,000

70,000

iii) ನಗದು ಮತ್ತು ನಗದು

ಸಮಾನ ಅಂಶಗಳು ನಗದು

9 54,000

3,14,000

65,000 3,15,000

ಒಟ್ಟು

4,34,000

4,55,000

ಖಾತೆಗಳಿಗೆ ಟಿಪ್ಪಣಿಗಳು

		2014 (ರೂ.)	2015 (ರೂ.)
ಟಿಪ್ಪಣಿ - 1	ಶೇರು ಬಂಡವಾಳ	<u>3,00,000</u>	<u>3,20,000</u>
		3,00,000	3,20,000
ಟಿಪ್ಪಣಿ - 2	ಮೀಸಲು ನಿಧಿ ಮತ್ತು ಉಳಿತಾಯಗಳು ಲಾಭ ನಷ್ಟ ಖಾತೆ	<u>40,000</u>	<u>50,000</u>
		40,000	50,000
ಟಿಪ್ಪಣಿ - 3	ದೀರ್ಘಾವಧಿ ಸಾಲಗಳು 8% ಸಾಲ ಪತ್ರಗಳು	<u>50,000</u>	<u>30,000</u>
		50,000	30,000
ಟಿಪ್ಪಣಿ - 4	ವ್ಯಾಪಾರಿ ಪಾವತಿಗಳು ಸಾಲಿಗರು ಕೊಡಬೇಕಾದ ಹುಂಡಿಗಳು	40,000 <u>4,000</u>	50,000 <u>5,000</u>
		44,000	55,000
ಟಿಪ್ಪಣಿ - 5	ಗೋಚರ ಸ್ಥಿರ ಆಸ್ತಿಗಳು ಭೂಮಿ ಹಾಗೂ ಕಟ್ಟಡಗಳು	<u>80,000</u>	<u>1,20,000</u>
ಟಿಪ್ಪಣಿ - 6	ಅಗೋಚರ ಸ್ಥಿರ ಆಸ್ತಿಗಳು ಸುನಾಮ	<u>40,000</u>	<u>20,000</u>

ಟಿಪ್ಪಣಿ - 7	ದಾಸ್ತಾನುಗಳು ಸರಕು ದಾಸ್ತಾನುಗಳು	2,00,000	1,80,000
ಟಿಪ್ಪಣಿ - 8	ವ್ಯಾಪಾರಿ ಸ್ವೀಕೃತಿಗಳು ಸಾಲಗಾರರು ಬರತಕ್ಕ ಹುಂಡಿಗಳು	50,000 10,000 60,000	48,000 22,000 70,000
ಟಿಪ್ಪಣಿ - 9	ನಗದು ಮತ್ತು ನಗದು ಸಮಾನ ಅಂಶಗಳು ಬ್ಯಾಂಕಿನಲ್ಲಿ ನಗದು	54,000	65,000

ಹೆಚ್ಚುವರಿ ಮಾಹಿತಿ:

- 2015ರಲ್ಲಿ ರೂ. 20,000 ಲಾಭಾಂಶವನ್ನು ನೀಡಲಾಗಿದೆ
- ರೂ. 40,000 ಬೆಲೆಯ ಭೂಮಿಯನ್ನು ಖರೀದಿಸಲಾಗಿದೆ
- ರೂ. 20,000 ಸುನಾಮವನ್ನು ತೆಗೆದು ಹಾಕಲಾಗಿದೆ
- ರೂ. 20,000 ಸಾಲಪತ್ರಗಳನ್ನು 2015ರಲ್ಲಿ ಹಿಂತಿರುಗಿಸಲಾಯಿತು
ನಗದು ಚಲನಾ ಪಟ್ಟಿಯನ್ನು ತಯಾರಿಸಿ.

13. ಪ್ರಕರಣ ಅಧ್ಯಯನ ಕಡ್ಡಾಯ:

ಗೀತಾ ಕಂಪನಿ ನಿಯಮಿತ ಇವರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿಯು 31 ಮಾರ್ಚ್ 2016ಕ್ಕೆ ಈ ಕೆಳಗಿನಂತೆ ನೀಡಲಾಗಿದೆ.

ವಿವರಗಳು	ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ		
	ಟಿಪ್ಪಣಿ	ಮೊತ್ತ	ಮೊತ್ತ
1) ಸಾಮಾನ್ಯ ಮತ್ತು ಹೊಣೆಗಾರಿಕೆ			
1) ಶೇರುದಾರರ ನಿಧಿಗಳು			
a) ಶೇರು ಬಂಡವಾಳ	1	3,50,000	
b) ಮೀಸಲು ನಿಧಿ ಹಾಗೂ ಉಳಿಕೆಗಳು	2	5,00,000	8,50,000
2) ಚಾಲ್ತಿ ಇಲ್ಲದ ಹೊಣೆಗಾರಿಕೆ ದೀರ್ಘಾವಧಿ ಸಾಲಗಳು ಭದ್ರತಾ ಸಾಲಗಳು	3		2,00,000

3) ಚಾಲ್ತಿ ಹೊಣೆಗಾರಿಕೆ

ವ್ಯಾಪಾರಿ ಪಾವತಿಗಳು	4	2,70,000	
ಅಲ್ಪಾವಧಿ ಮೀಸಲುಗಳು	5	<u>4,05,000</u>	<u>6,75,000</u>
ಒಟ್ಟು			17,25,000

II) ಆಸ್ತಿಗಳು

1) ಚಾಲ್ತಿ ಇಲ್ಲದ ಆಸ್ತಿಗಳು

ಗೋಚರ ಆಸ್ತಿಗಳು	6		6,00,000
---------------	---	--	----------

2) ಚಾಲ್ತಿ ಆಸ್ತಿಗಳು

ದಾಸ್ತಾನುಗಳು	7	2,70,000	
ವ್ಯಾಪಾರಿ ಸ್ವೀಕೃತಿಗಳು	8	4,00,000	
ನಗದು ಮತ್ತು ನಗದು ಸಮಾನ ಅಂಶಗಳು	9	3,95,000	
ಅಲ್ಪಾವಧಿ ಮೀಸಲುಗಳು	10	<u>60,000</u>	<u>11,25,000</u>
ಒಟ್ಟು			17,25,000

ಖಾತೆಗಳಿಗೆ ಟಿಪ್ಪಣಿಗಳು

		ರೂ.
ಟಿಪ್ಪಣಿ - 1	ಶೇರು ಬಂಡವಾಳ	
	ಸಾಮಾನ್ಯ ಶೇರು ಬಂಡವಾಳ	2,50,000
	ಪ್ರಾಶಸ್ವ್ಯದ ಶೇರು ಬಂಡವಾಳ	<u>1,00,000</u>
		3,50,000
ಟಿಪ್ಪಣಿ - 2	ಮೀಸಲು ನಿಧಿ ಹಾಗೂ ಉಳಿತಾಯಗಳು	
	ಸಾಮಾನ್ಯ ನಿಧಿ	<u>5,00,000</u>
ಟಿಪ್ಪಣಿ - 3	ದೀರ್ಘಾವಧಿ ಸಾಲಗಳು	
	ಭದ್ರತಾ ಸಾಲಗಳು	<u>2,00,000</u>
ಟಿಪ್ಪಣಿ - 4	ವ್ಯಾಪಾರಿ ಪಾವತಿಗಳು	
	ಸಾಲಿಗರು	<u>2,70,000</u>
ಟಿಪ್ಪಣಿ - 5	ಅಲ್ಪಾವಧಿ ಮೀಸಲುಗಳು	
	ತೆರಿಗೆ ಮೀಸಲು	<u>4,05,000</u>



ಟಿಪ್ಪಣಿ – 6	ಗೋಚರ ಆಸ್ತಿಗಳು ಸ್ಥಿರ ಆಸ್ತಿಗಳು	<u>6,00,000</u>
ಟಿಪ್ಪಣಿ – 7	ದಾಸ್ತಾನುಗಳು ಸರಕು ದಾಸ್ತಾನು	<u>2,70,000</u>
ಟಿಪ್ಪಣಿ – 8	ವ್ಯಾಪಾರಿ ಸ್ವೀಕೃತಿಗಳು ಸಾಲಗಾರರು	<u>4,00,000</u>
ಟಿಪ್ಪಣಿ – 9	ನಗದು ಮತ್ತು ನಗದು ಸಮಾನಾಂಶಗಳು ಬ್ಯಾಂಕಿನಲ್ಲಿನಗದು	<u>3,95,000</u>
ಟಿಪ್ಪಣಿ – 10	ಅಲ್ಪಾವಧಿ ಸಾಲಗಳು ಹಾಗೂ ಮುಂಗಡ ಮುಂಗಡ ಆದಾಯ ಕರ	<u>60,000</u>

ಇತರೆ ಮಾಹಿತಿಗಳು :

- 1) ಪ್ರಸಕ್ತ ಸಾಲಿನ ಒಟ್ಟು ಮಾರಾಟ ರೂ. 38,88,000 (ನಗದು ಮಾರಾಟ ಸೇರಿ ರೂ. 2,88,000)
- 2) ಮಾರಾಟ ಮೇಲೆ ಗಳಿಸಿದ ವ್ಯಾಪಾರ ಲಾಭ ಶೇ. 25 ಇರುತ್ತದೆ
- 3) ದಿನಾಂಕ 31-3-2015ಕ್ಕೆ ಇದ್ದಂತೆ ಸರಕಿನ ಶಿಲ್ಕು ರೂ. 2,16,000
- 4) ಪ್ರಸಕ್ತ ವರ್ಷದಲ್ಲಿ ಒಟ್ಟು 360 ಕೆಲಸದ ದಿನಗಳು ಎಂದು ತಿಳಿಸಲಾಗಿದೆ.

ಪ್ರಶ್ನೆಗಳು :

- 1) ಈ ಕೆಳಗಿನವುಗಳನ್ನು ಲೆಕ್ಕ ಹಾಕಿರಿ :
 - a) ದ್ರವತ್ವದ ಅನುಪಾತ
 - b) ಮಾಲಿಕತ್ವದ ಅನುಪಾತ
 - c) ಶಿಲ್ಕು ಆವರ್ತನ ಅನುಪಾತ
 - d) ಬಂಡವಾಳ ನಿಯಂತ್ರಕ ಅನುಪಾತ
 - e) ಸಾಲಗಾರರ ಆವರ್ತನ ಅನುಪಾತ
- 2) ದ್ರವತ್ವದ ಸ್ಥಿತಿಗತಿಯ ಬಗ್ಗೆ ಟೀಕಿಸಿ.

(3×15=45)



SIXTH SEMESTER B.COM. DEGREE EXAMINATION, MAY/JUNE 2016
ECONOMICS (Revised)
Industrial Economics

Time: 3 Hours]

[Max. Marks: 80

- Instructions :** 1) *All subquestions should be answered at **one place continuously.***
2) *Answer to **all** Sections should be written in the **same answer book.***

- ಸೂಚನೆಗಳು:** 1) ಎಲ್ಲಾ ಉಪಪ್ರಶ್ನೆಗಳಿಗೆ ಒಂದೇ ಕಡೆಗೆ ಉತ್ತರ ಬರೆಯಿರಿ.
2) ಎಲ್ಲಾ ವಿಭಾಗಗಳ ಉತ್ತರಗಳನ್ನು ಒಂದೇ ಉತ್ತರ ಪತ್ರಿಕೆಯಲ್ಲಿ ಬರೆಯಿರಿ.

SECTION – A

ವಿಭಾಗ – ಅ

- I. Answer **any ten** of the following questions in **2-3 sentences each** :

ಕೆಳಗಿನವುಗಳಲ್ಲಿ ಪ್ರತಿಯೊಂದಕ್ಕೂ **2-3** ವಾಕ್ಯಗಳಂತೆ ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ :

- a) Define industrial economics.

ಕೈಗಾರಿಕಾ ಅರ್ಥಶಾಸ್ತ್ರವ್ಯಾಖ್ಯಾನಿಸಿರಿ.

- b) State any two features of MNCs.

ಬಹುರಾಷ್ಟ್ರೀಯ ಕಂಪನಿಗಳ ಬೇಕಾದ ಎರಡು ಲಕ್ಷಣಗಳನ್ನು ಹೇಳಿರಿ.

- c) Name any two classifications of industry.

ಕೈಗಾರಿಕೆಯ ಯಾವುದಾದರೂ ಎರಡು ವರ್ಗೀಕರಣಗಳನ್ನು ಹೆಸರಿಸಿರಿ.

- d) What is meant by localisation of industry ?

ಕೈಗಾರಿಕೆಯ ಕೇಂದ್ರೀಕರಣ ಎನ್ನುವುದರ ಅರ್ಥವೇನು ?

[P.T.O.]



e) Mention any two factors influencing location decision.

ಸ್ಥಳೀಕರಣ ನಿರ್ಣಯದ ಮೇಲೆ ಪ್ರಭಾವ ಬೀರುವ ಯಾವುದಾದರೂ ಎರಡು ಅಂಶಗಳನ್ನು ತಿಳಿಸಿರಿ.

f) Give the meaning of agro-processing sector.

ಕೃಷಿ ಸಂಸ್ಕರಣ ವಲಯದ ಅರ್ಥ ಕೊಡಿರಿ.

g) What is meant by industrial dispersal ?

ಕೈಗಾರಿಕಾ ಪ್ರಸಾರಣ ಎನ್ನುವುದರ ಅರ್ಥವೇನು ?

h) Define rural industrialization.

ಗ್ರಾಮೀಣ ಕೈಗಾರಿಕೀಕರಣ ಅರ್ಥೈಸಿರಿ.

i) Expand TISCO.

ಟಿ.ಆರ್.ಎಸ್.ಸಿ.ಓ. (TISCO) ವಿಸ್ತರಿಸಿರಿ.

j). Name any two internal sources of industrial finance.

ಕೈಗಾರಿಕಾ ಹಣಕಾಸಿನ ಯಾವುದಾದರೂ ಎರಡು ಆಂತರಿಕ ಮೂಲಗಳನ್ನು ಹೆಸರಿಸಿರಿ.

k) When was SIDBI established ?

ಎಸ್.ಆರ್.ಡಿ.ಬಿ.ಆರ್. (SIDBI) ಯಾವಾಗ ಸ್ಥಾಪನೆಯಾಯಿತು ?

l) Mention any two drawbacks of Industrial Policy of 1948.

1948ರ ಕೈಗಾರಿಕಾ ನೀತಿಯ ಯಾವುದಾದರೂ ಎರಡು ನ್ಯೂನತೆಗಳನ್ನು ತಿಳಿಸಿರಿ.

(10×2=20)

SECTION – B

ವಿಭಾಗ – ಬ

II. Answer **any three** of the following :

ಕೆಳಗಿನವುಗಳಲ್ಲಿ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ:

1) Discuss the need for industrialization in an economy.

ಯಾವುದೇ ಆರ್ಥಿಕತೆಯಲ್ಲಿ ಕೈಗಾರಿಕೀಕರಣದ ಅಗತ್ಯತೆಯನ್ನು ಚರ್ಚಿಸಿರಿ.

2) Write a note on industry and agriculture linkages.

ಕೈಗಾರಿಕೆ ಮತ್ತು ಕೃಷಿ ನಡುವಿನ ಸಂಪರ್ಕ ಕುರಿತು ಟಿಪ್ಪಣಿ ಬರೆಯಿರಿ.



- 3) Discuss the assumptions of Weber's theory of industrial location.
ವೆಬರ್‌ರವರ ಕೈಗಾರಿಕಾ ಸ್ಥಳೀಕರಣ ಸಿದ್ಧಾಂತದ ಊಹೆಗಳನ್ನು ಚರ್ಚಿಸಿರಿ.
- 4) Describe the aspect of decentralization of industries.
ಕೈಗಾರಿಕಾ ವಿಕೇಂದ್ರೀಕರಣ ಎನ್ನುವ ಅಂಶವನ್ನು ವರ್ಣಿಸಿರಿ.
- 5) Explain the problems of cotton-textile industry in India.
ಭಾರತದಲ್ಲಿ ಜವಳಿ ಉದ್ಯಮಿಯ ಸಮಸ್ಯೆಗಳನ್ನು ವಿವರಿಸಿರಿ.
- 6) Examine the industrial growth and industrial pattern in India.
ಭಾರತದಲ್ಲಿ ಕೈಗಾರಿಕಾ ಬೆಳವಣಿಗೆ ಹಾಗೂ ಕೈಗಾರಿಕಾ ಮಾದರಿ ಕುರಿತು ಪರಿಶೀಲಿಸಿರಿ. (3×5=15)

SECTION – C

ವಿಭಾಗ – ಕ

III. Answer **any three** of the following. Question 12 is **compulsory**.

ಕೆಳಗಿನವುಗಳಲ್ಲಿ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರಶ್ನೆ 12 ಕಡ್ಡಾಯವಾಗಿದೆ.

- 7) Explain how the industries help in the economic and social development of the economy.
ಅರ್ಥವ್ಯವಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಕೈಗಾರಿಕೆಗಳು ಹೇಗೆ ನೆರವಾಗುತ್ತವೆ ಎಂಬುದನ್ನು ವಿವರಿಸಿರಿ.
- 8) What are MNCs ? Explain the merits and demerits of MNCs.
ಬಹುರಾಷ್ಟ್ರೀಯ ಕಂಪನಿಗಳೆಂದರೇನು ? ಬಹುರಾಷ್ಟ್ರೀಯ ಕಂಪನಿಗಳ ಗುಣಾವಗುಣಗಳನ್ನು ವಿವರಿಸಿರಿ.
- 9) Examine the Sargent Florence Theory of industrial location.
ಸಾರ್ಜೆಂಟ್ ಫ್ಲೋರೆನ್ಸ್‌ರವರ ಕೈಗಾರಿಕಾ ಸ್ಥಳೀಕರಣ ಸಿದ್ಧಾಂತವನ್ನು ಪರಿಶೀಲಿಸಿರಿ.
- 10) Explain the various sources of industrial finance in India.
ಭಾರತದಲ್ಲಿ ಕೈಗಾರಿಕಾ ಹಣಕಾಸಿನ ವಿವಿಧ ಮೂಲಗಳನ್ನು ವಿವರಿಸಿರಿ.
- 11) Compare and contrast the Industrial Policies of 1956 and 1991 in India.
ಭಾರತದಲ್ಲಿ 1956 ಮತ್ತು 1991ರ ಕೈಗಾರಿಕಾ ನೀತಿಗಳನ್ನು ಪರಸ್ಪರ ಹೋಲಿಸಿ ವ್ಯತ್ಯಾಸಗಳನ್ನು ತಿಳಿಸಿರಿ.



12) Caselet :

India is a country of villages. Cottage and village industries have their unique role because of their many advantages. A country like India necessarily requires the help of these industries. Hence, many measures have been adopted to encourage these industries in India.

Questions :

- 1) Distinguish between cottage and village industries.
- 2) Explain the advantages of cottage and village industries.
- 3) Bringout the measures adopted in India to encourage the cottage and village industries in India.

ಸ್ಥಿತಿ ವಿದ್ಯಮಾನ :

ಭಾರತವು ಹಳ್ಳಿಗಳ ನಾಡಾಗಿರುತ್ತದೆ. ತಮ್ಮಲ್ಲಿನ ಅನೇಕ ಅನುಕೂಲತೆಗಳಿಂದಾಗಿ ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳು ವೈಶಿಷ್ಟ್ಯಪೂರ್ಣ ಪಾತ್ರ ವಹಿಸುತ್ತವೆ. ಭಾರತದಂತ ರಾಷ್ಟ್ರದಲ್ಲಿ ಇಂತಹ ಕೈಗಾರಿಕೆಗಳ ನೆರವಿನ ಅವಶ್ಯಕತೆ ಇರುತ್ತದೆ. ಹೀಗಾಗಿ, ಭಾರತದಲ್ಲಿ ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳ ಉತ್ತೇಜನಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಶ್ನೆಗಳು :

- 1) ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳ ವ್ಯತ್ಯಾಸವನ್ನು ತಿಳಿಸಿರಿ.
- 2) ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳ ಅನುಕೂಲತೆಗಳನ್ನು ವಿವರಿಸಿರಿ.
- 3) ಭಾರತದಲ್ಲಿ ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳ ಉತ್ತೇಜನಕ್ಕಾಗಿ ಕೈಗೊಂಡ ಕ್ರಮಗಳನ್ನು ತಿಳಿಸಿರಿ.

(3×15=45)

SIXTH SEMESTER B.COM. (REVISED) DEGREE EXAMINATION,
MAY/JUNE 2016

COMPUTER APPLICATIONS IN BUSINESS
(Financial Accounting with Tally)

Time : 3 Hours]

[Max. Marks : 80

Instructions : Answer **all** Sections subject to **internal** choice.
Question number **12** is **compulsory**.

SECTION – A

1. Answer **any ten** questions, **each** question carries **two** marks.
- Define Tally ERP9.
 - Mention the keys you use for loading a company in Tally ERP9.
 - What are ledgers ? Why it is important ?
 - What is voucher ?
 - Mention the uses of receipt voucher.
 - Mention the keys used for the following functions :
Sales, Purchase.
 - What is reversing journal ?
 - Expand VAT and TIN.
 - Define Balance Sheet.
 - What is a day book ?
 - What do you mean by cost categories in Tally ?
 - Name the fields available in the budget creation screen. **(10×2=20)**

SECTION – B

Answer **any three** questions, **each** carries **five** marks.

- Describe the advantages of Tally ERP9.
- Explain the steps to create ledger in Tally.
- Explain any two inventory voucher with an example. **[P.T.O.]**

5. Explain the steps to Display Day Book in Tally.
6. How do you Display Bank Reconciliation Statement in Tally ?
7. Explain the steps to create budget in Tally. (3×5=15)

SECTION – C

Answer **any three** questions, including question Number **12** which is **compulsory**. Each question carries **15** marks.

8. Explain the components of Gateway of Tally ERP9.
9. Explain the steps to create single ledger, display ledger and delete ledger.
10. Explain the steps to create multiple stock items, display multiple stock items and altering multiple stock items.
11. What is group ? Explain predefined groups in Tally ERP9.
12. Mr. Arun commenced business on 1st August 2015 in Bharat Enterprises Pvt. Ltd. Journalise the below transactions in tabular form to identify groups, ledger and vouchers.
 - 1) 01-6-2015 Mr. Arun started business with capital of Rs. 3,50,000
 - 2) 04-6-2015 He purchased land for Rs. 80,000
 - 3) 10-6-2015 Deposited into bank Rs. 1,00,000
 - 4) 15-6-2015 Loan given to Mr. Amit Rs. 25,000
 - 5) 17-6-2015 Paid for factory rent Rs. 2,000
 - 6) 21-6-2015 Purchased goods for Rs. 19,000 from Mr. Mahesh
 - 7) 23-6-2015 Depreciation of Machinery at 12%
 - 8) 26-6-2015 Sold goods for Rs. 35,000 and received cheque
 - 9) 28-6-2015 Purchase returns to Mr. Mahesh Rs. 1,500
 - 10) 29-6-2015 Received commission of Rs. 6,500
13. Write a short note on :
 - a) Features of Tally ERP9.
 - b) Accounting vouchers.
 - c) Explain the steps to altering multiple currencies. (3×15=45)